

Bombay Stock Exchange Limited

P.J. Towers, Dalal Street

Mumbai – 4000 01

Corporate Relationship Department

August 16, 2023

National Stock Exchange of India Limited Exchange Plaza, Plot No. C/1, Block -G Bandra-Kurla Complex Bandra (East), Mumbai – 4000 51

Scrip Symbol: SANSERA Scrip Code: 543358

Dear Sir/Madam,

<u>Sub: Newspaper advertisement titled 'Information regarding 41st Annual General</u> Meeting' – pre-dispatch of Annual Report and notice of AGM

Please find enclosed herewith, newspaper advertisement published on August 15, 2023 stating that the 41st Annual General Meeting of the Company will be held on Friday, September 08, 2023 at 11:00 a.m. (IST) through Video Conferencing/Other Audio-Visual Means and matter related thereto, in the following newspapers:

- 1. Financial Express (English) and
- 2. Prajavani (Kannada Regional)

This will also be hosted on Company's website at www.sansera.in.

We request you to take the above intimation on your record.

Thanking you,

for Sansera Engineering Limited

Rajesh Kumar Modi Company Secretary and Compliance Officer

SANSERA ENGINEERING LIMITED

Reg Off: No. Plant 7, 143/A, Jigani Link Road, Bangalore-560 105, India, Tel: +91 80-27839081/82/83.

Fax: +91 80-27839309

E-mail id: info@sansera.in Website: www.sansera.in CIN: L34103KA1981PLC004542

WEDICO INTERCONTINENTAL LIMITED

CIN: L24100GJ1984PLC111413

Regd. Office: 1-5th Floor, Adit Raj Arcade, Nr Karma Shreshtha Tower, 100 Ft Rd, Satellite, Ahmedabad, Gujarat — 380015 Phone: 079 2674 2739 Email: mail@medicointercontinental.com Website: www.medicointercontinental.com

Extracts of unaudited Standalone and Consolidated Financial Results for the Quarter ended 30th June, 2023

	(Amount in 'Lakhs' except EF							except EPS)
Particulars	Quarter ended 30.06.2023 (Unaudited)	Preceding 3 months ended 31.03.2023	Corresponding 3 months endedin previous year on 30.06.2022 (Unaudited)	Previous year ended 31.03.2023 (Audited)	Quarter ended 30.06.2023 (Unaudited)	Preceding 3 months ended 31.03.2023	Corresponding 3 months ended in previous year on 30.06.2022 (Unaudited)	year ended
Total income from operations (net)	1695.77	2273.12	619.64	4922.50	2436.30	2927.07	1292.97	7673.75
Net Profit/(Loss)for the period								
(before tax and exceptional items)	65.89	86.96	50.05	237.91	138.38	144.90	115.53	494.37
Net Profit/(Loss)for the period before tax								
(after exceptional items)	65.89	86.96	50.05	237.91	138.38	144.90	115.53	494.37
Net Profit / (Loss) for the period after tax	48.00	58.41	37.14	170.49	102.26	101.48	86.13	360.82
Total Comprehensive Income for the period	48.00	58.41	37.14	170.49	102.26	101.48	86.13	360.82
Paid-up Equity Share Capital								
(Share of Rs. 10/- each)	1000.00	1000.00	324.90	1000.00	1000.00	1000.00	324.90	1000.00
Earning per equity share								
Basic	0.48	0.58	1.14	2.65	1.02	1.01	2.65	5.61
Diluted	0.48	0.58	1.14	2.65	1.02	1.01	2.65	5.61
Note:								

The above is an extract of the detailed format of unaudited Financial Results filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of unaudited Financial Results along with Limited Review Report for the quarter ended 30th June, 2023 is available on the website of the Stock Exchange (www.bseindia.com) and on the website of the Company

14, 2023. The above results reviewed by statutory auditors and who have expressed an unmodified opinion on these results as required under Regulation

The Financial Results of the Company has been prepared in accordance with Indian Accounting Standards (IND AS) notified under the Companies (Accounting Standards) Rules, 2015 as amended by the Companies (Indian Accounting Standards) (Amendment) Rules, 2016 and other accounting principles generally accepted in India. For Medico Intercontinental Limited

Place: Ahmedabad Date: 14/08/2023

Samir Shah **Managing Director** DIN: 03350268



CLASSIFIED CENTRES IN MUMBAI

ROYAL INDIA CORPORATION LIMITED

Reg office: 34, 2nd Floor, Plot - 45/47, Shanti Bhayan, Dhirubhai Parekh Marg, Ladwadi, Kalbadevi, Mumbai, Maharashtra-400002. CIN: L45400MH1984PLC032274 | Website: www.ricl.in, Email: info@ricl.in

EXTRACT OF STANDALONE AUDITED FINANCIAL RESULTS FOR THE QUARTER AND

			Quarter Ended	9	Year Ended		
Sr. No.		Audited	Reviewed	Audited	Audited	Audited	
	Particulars	3 months ended 31.03.2023	3 months ended 31.12.2022	Corresponding 3 months ended 31.03.2022	Year ended 31.03.2023	Year ended 31,03,2022	
1.	Total income from Operations	889.11	2,964.59	117,13	3,880.67	215.61	
2.	Net Profit/ Loss before tax and exceptional items	(414.71)	494.32	(404.57)	(682.23)	(1,366.28)	
3.	Net Profit/ Loss before tax after exceptional items	(414.71)	494.32	(404.57)	(682.23)	(1,366.28)	
4.	Net Profit/Loss after Tax	(104.85)	494.32	164.97	(372.36)	(796.74)	
5.	Total comprehensive income for the period [comprising profit for the period (after Tax)and other comprehensive income (after tax)]	(104.85)	494.32	164,97	(372.36)	(796.74)	
6.	Paid-up equity share capital	0702,003000	9204-20030	1 2002-00-00-00-00-00-00-00-00-00-00-00-00	000000000000000000000000000000000000000	ARREST DESCRIPTION	
	(Face value of Rs. 10/- each)	2,308.00	2,308.00	2,308.00	2,308.00	2,308.00	
7.	Other Equity share capital (excluding revaluation reserve)	124	124	34	(3,667.44)	(3,295.07)	
8.	Earnings per share of Face Value of Rs. 10/- each	170		3.5		wastinge-5600	
	Basic	(0.45)	2.14	0.71	(1.61)	(3.45)	

Notes: The above is an extract of the detailed format of Audited Financial Results for the quarter and Financial Year ended 31st March, 2023 filed with the Stock Exchanges under Regulation 33 of the SEBI (Listing and Other Disclosure Requirements) Regulations, 2015 approved by the Audit Committee and Board of Directors at their meeting held on 14th August, 2023. The full format of the Audited Financial Results is available on the website of the Stock Exchange www.bseindia.com and also on the website of the Company on www.ricl.in.

(0.45)

By order of the Board For Royal India Corporation Limited Mr. Nitin Gujral (Managing Director)

(1.61)

(3.45)

DIN: 08184605

Place: Mumbai Date: 14.08.2023

Muvattupuzha

STANDALONE

Diluted

KERALA WATER AUTHORITY e-Tender Notice

JJM-Idukki district-WSS to Santhanpara, Rajakumary, and Senapathy, Panchayaths Idukki District- Package I-Construction of 8.25 MLDWTP, (2) Providing FHTC households in Ayyappankovil and Kanchiyar panchayaths in Idukki District - PACKAGE S/L pipe lines and construction of storage reservoirs in Edapookalam, Kavanthy, Udayagi area. EMD: Rs. 11025-16540, Tender fee: Rs. 11025-16540, Last Date for submittin Tender: 25-08-2023 04:00:pm, Phone: 04852835637, Website: www.kwa.kerala.gov.in www.etenders.kerala.gov.in Superintending Enginee

KWA-JB-GL-6-1033-2023-24

THE MYSORE PAPER MILLS LTD.

NOTICE

(A Govt. of Karnataka Company) Regd. Office: #32, 5th Floor, (Karnataka State Co-operative Federation Ltd.'s Building)

D. Devaraj Urs Road, (Race Course Road), Bengaluru-560 001.

Notice is hereby given that a meeting of the Board of Directors of the Company will be held on Thursday, the 24th August, 2023 at 3 p.m. at the above address to, interalia, consider and to take on record the Un-audited Financial (Provisional) Results of the Company for the Quarter/s

the Listing Agreement. For The Mysore Paper Mills Limited, Bengaluru Sd/- Mohan D Kulkarni Date: 15.08.2023 **Company Secretary**

ended 31.03.2023 & 30.06.2023 in terms of Clause 41 of

XTGLOBAL INFOTECH LIMITED

CIN: L72200TG1986PLC006644

CONSOLIDATED

Plot No 31P and 32, Tower A, Ramky Selenium, Financial District, Nanakramguda, Hyderabad, Telangana – 500032 E-mail- company.secretary@xtglobal.com, Tel: 040-66353456 Website: www.xtglobal.com STATEMENT OF FINANCIAL RESULTS FOR THE QUARTER ENDED 30TH JUNE, 2023

PARTICULARS	QUARTER ENDED			YEAR ENDED QUARTER ENDED				YEAR ENDED	
	30.06.2023 (Un Audited)		30.06.2022 (Un Audited)		30.06.2023 (Un Audited		30.06.2022 (Un Audited		
Total Income	5,439.39	6,168.02	5,981.36	24,440.82	1,698.51	1,737.97	1,688.92	6,873.75	
Net Profit / (Loss) from Ordinary activities (before tax, Exceptional &/or extra-ordinary items	181.02	119.20	670.25	1,707.14	230.08	203.66	325.63	1,081.60	
Net Profit / (Loss) (before tax, After exceptional &/ or extra-ordinary items	181.02	119.20	670.25	1,706.85	230.08	203.66	325.63	1,081.31	
Net Profit / (Loss) for the period after tax (after Extraordinary items)	112.08	(46.79)	633.77	1,246.33	180.85	62.40	289.15	744.78	
Total Comprehensive Income for the period (Comprising Profit (Loss) and other Comprehensive Income for the period)	112.08	44.10	633.77	1,337.22	180.85	153.29	289.15	835.67	
Equity Share Capital Earning Per Share (of Rs.1/- each)	1,329.68	1,329.68	1,329.68	1,329.68	1,329.68	1,329.68	1,329.68	1,329.68	
(a) Basic	0.08	0.03	0.48	1.01	0.14	0.12	0.22	0.63	
(b) Diluted	0.08	0.03	0.48	1.01	0.14	0.12	0.22	0.63	

Note: The above is an extract of the detailed format of quarter ended financial results filed with the Stock Exchanges under Regulation 33 of the Securities and Exchange Board of India (Listing Obligations and Disclosure Requirements) Regulations, 2015. The full format of the guarter ended financial results are available on the Stock Exchange websites www.bseindia.com and Company's website www.xtglobal.com.

The results have been prepared in accordance with the Indian Accounting Standards (Ind AS) prescribed under the Companies (Indian Accounting Standards) Rules, 2015 as amended by Companies (Indian Accounting Standards) Amendment Rules, 2016.

For XTGlobal Infotech Limited V Sreedevi Wholetime Director DIN: 02448540

Date : August 14, 2023

Place: Hyderabad

Finguest Financial Solutions Private Limited CIN: U74140MH2004PTC146715

Reg. Office: 602, Boston House, 6th Floor, Suren Road, Andheri (East), Mumbai - 400093

Email ID: hpatel@finquestonline.com, Website: www.finquestfinance.in

FINQUEST

Extracts of Statement of Un-audited Financial Results for the Quarter Ended June 30, 2023

Sr.	Sea West Sealer	For	For the Quarter ended				
No.	Particulars :	June 30, 2023 (Audited)	June 30, 2022 (Unaudited)	March 31, 2023 (Audited)	March 31, 2023 (Audited)		
1	Total Income from Operations	3,803	773	733	3,225		
2	Net Profit/ (Loss) for the period (before Tax, Exceptional and / or Extraordinary items)	5,140	(2,731)	(2,796)	(5,129)		
3	Net Profit/ (Loss) for the period before tax (after Exceptional and / or Extraordinary items)	5,140	(2,731)	(2,796)	(5,129)		
4	Net Profit/ (Loss) for the period after tax (after Exceptional and / or Extraordinary items)	3,495	(2,731)	(2,418)	(5,293)		
5	Total Comprehensive Income for the period [Comprising Profit/ (Loss) for the period (after tax) and Other Comprehensive Income (after tax)]	3,495	(2,731)	(2,420)	(5,293)		
6	Paid up Equity Share Capital	3,190	3,190	3,190	3,190		
7	Reserves (excluding Revaluation Reserve)	21,160	20,230	17,665	17,665		
8	Securities Premium Account	V.	1.5	97	1850		
9	Net Worth	24,350	23,420	20,855	20,855		
10	Paid up Debt Capital/ Outstanding Debt	30,306	36,259	21,866	21,866		
11	Outstanding Redeemable Preference Shares						
12	Debt Equity Ratio	1.24	1.55	1.05	1.05		
13	Earnings Per Share (Face value of Rs. 10/- each) (for continuing and discontinued operations) -	:					
	1. Basic:	10.96	9.81	(7.58)	(16.59)		
	2. Diluted:	10.96	9.81	(7.58)	(16.59)		
14	Capital Redemption Reserve	N.A.	N.A.	N.A.	N.A.		
15	Debenture Redemption Reserve	N.A.	N.A.	N.A.	N.A.		
16	Debt Service Coverage Ratio	N.A.	N.A.	N.A.	N.A.		
17	Interest Service Coverage Ratio	N.A.	N.A.	N.A.	N.A.		

- The above Un-audited financial results of the Company for the quarter ended June 30, 2023 and the Limited Review Report thereon of the Statutory Auditors of the Company have been reviewed by the Audit Committee and approved by the Board of Directors at its meeting held on August 11, 2023 and have been subjected to review by the statutory auditors.
- The above is an extract of the detailed format of Quarterly Financial Results filed with the Stock Exchange under Regulation 52 of the SEBI (Listing Obligations and Disclosure Requirements) Regulations, 2015. The Full format of the Quarterly / Annual Financial Results are available on the websites of BSE at www.bseindia.com and on the Company's website at www.finguestfinance.in.
 - The Company is a Non-Deposit taking Non-Banking Financial Company registered with the Reserve Bank of India (RBI) and has been classified as an Investment and Credit Company (NBFC-ICC).

For Finguest Financial Solutions Private Limited

Hardik B. Patel Managing Director & CEO DIN: 00590663

Date

Place :

August 15, 2023

Bengaluru

EITA INDIA LIMITED

2.14

0.71

Read Office: 20B, Abdul Hamid Street, 4th Floor, Kolkata - 700069 Email: eita.cal@eitain.com, Website: www.eitain.com Phone No. 033-22483203, CIN: L51109WB1983PLC035969

Statement of Standalone Unaudited Financial Results

PARTICULARS	Quarter ended 30.06.2023 Unaudited	Quarter ended 30.06.2022 Unaudited	Quarter ended 31.03.2023 Unaudited	Previous year ended 31.03.2023 Audited
Total Income from operations (net)	15577.63	15025.35	16424.33	60343.64
Net Profit/(Loss) for the period (before Tax, Exceptional and/or Extraordinary items)	100.95	146.97	309.27	613.95
Net Profit/(Loss) for the period before Tax (after Exceptional and/or Extraordinary items)	100.95	146.97	309.27	613.95
Net Profit/(Loss) for the period after tax (after Exceptional and/or Extraordinary items)	100.95	97.91	139.03	394.55
Other Comprehensive Income	- 10		-13.05	-13.05
Total Comprehensive Income for the period (Compromising Profit/ (Loss) for the period and Other Comprehensive Income)	100.95	97.91	125.98	381.50
Paid-up Equity Share Capital	259.28	259.28	259.28	259.28
Reserves (excluding Revaluation Reserve as shown in the Balance Sheet of previous year) Earning Per Share (of Rs. 10/- each)	32	-	2.5	
Basic:	3.89	3.78	4.86	14.71
Diluted:	3.89	3.78	4.86	14.71

with the Stock Exchanges under Regulation 33 of the SEBI (Listing Obligations and Disclousre Requirements) Regulations, 2015. The full format of the Quarterly Financial Results are available on the Stock Exchanges website i.e. www.cse-india.com and on the Company's website: www.eitain.com

> By order of the Board For EITA India Limited Bachhraj Choraria Wholetime Director

Place : Kolkata Date: 14th August, 2023 DIN NO. 00393059

MRO-TEK REALTY LIMITED MROTEK (Formerly known as MRO-TEK Limited) CIN: L28112KA1984PLC005873 Registered Office: #6, New BEL Road, Chikkamaranahalli, Bengaluru - 560 054

Telephone: 080-42499000 E-mail: cs@mro-tek.com Web: www.mro-tek.com

NOTICE OF 39™ ANNUAL GENERAL MEETING. E-VOTING INFORMATION AND BOOK CLOSURE

Notice is hereby given that the 39th (Thirty Ninth) Annual General Meeting (AGM) of the Company will be held on Thursday, the 7th Day of September, 2023 at 11:30 A.M. (IST) through Video Conference (VC) or Other Audio-Visual Means (OAVM), without the requirement of physical presence of the members at a common venue, to transact the business as set out in the Notice. The Company has sent the Notice of 39" AGM and Annual Report for the FY 2022-23, through electronic mode, to the Members whose e-mail addresses are registered with the Company/Depositories in accordance with the General Circular No. 02/2022 dated May 5, 2022 and all other Circulars issued by the Ministry of Corporate Affairs and Circular No. 62 dated May 13, 2022 and all other Circulars issued by SEBI. The Notice of 39" AGM and Annual Report 2022-23 will also be made available on the Company's website, at www.mro-tek.com, NSE Limited at www.nseindia.com, BSE Limited at www.bseindia.com and on the website of CDSL at www.evotingindia.com. Shareholders holding shares in dematerialized mode, are requested to register

their e-mail addresses and mobile numbers with their relevant depositories through their Depositary Participants. Shareholders holding shares in physical mode are requested to furnish their e-mail addresses and mobile numbers with the Company's Registrar and Share Transfer Agent (RTA): KFin Technologies Limited at Tel No. 1800 345 4001 or e-mail to karisma@kfintech.com.

The Members of the Company are hereby informed that pursuant to the Regulation 44 of the Securities and Exchange Board of India (Listing Obligations and Disclosure Requirements) Regulations, 2015 and Section 108 of the Companies Act, 2013, read with Rule 20 of the Companies Management and Administration (Amendment) Rules, 2015, the Members are provided with the facility to cast their votes on all resolutions set forth in the Notice of the AGM using electronic voting system (e-voting) provided by Central Depository

Services (India) Limited (CDSL).

The Register of Members and the Share Transfer Books of the Company will remain closed from September 01, 2023 to September 07, 2023 (both days inclusive) for the purpose of AGM. Members holding shares either in physical form or dematerialized form, as on August 31, 2023, being the cut-off date, may cast their vote electronically on the business as set forth in the Notice of the AGM. The remote e-voting period commences from September 04, 2023 (9:00 A.M.) and ends on September 06, 2023 (5:00 P.M.) The e-voting module shall be disabled by CDSL thereafter. Those Members, who shall be present in the AGM through VC/OAVM facility and had not cast their votes on the Resolutions through remote e-voting and are otherwise not barred from doing so, shall be eligible to vote through e-voting system during the AGM. A Member may participate in the Meeting even after exercising his right to vote through e-voting but shall not be allowed to vote again at the Meeting. The detailed procedure and instruction for remote e-voting and e-voting for the AGM are given in the notice of the 39" AGM.

Any person, who acquires shares of the Company and becomes Member of the Company after the Annual Report has been sent electronically by the Company and holds shares as of the cut-off date i.e., August 31, 2023, may contact our RTA i.e., KFin Technologies Limited (formerly known as KFin Technologies Private Limited) Selenium Tower B. Plot Nos. 31 & 32 | Financial District Nanakramguda |Serilingampally Mandal | Hyderabad - 500032 | India | www.kfintech.com. Tel No: 040-67161529 or at Tel No. 1800 345 4001 or e-mail to karisma@kfintech.com and obtain copy of Annual Report.

In case of any queries, the Members may refer the Frequently Asked Questions (FAQs) for members and e-voting User Manual for members available at the download section of https://www.evotingindia.com/userdocs/FAQs.pdf or send an e-mail to CDSL help desk at helpdesk.evoting@cdslindia.com or call 022-23058542/43.

The results of remote e-voting and e-voting at the AGM along with the Scrutinizer's Report will be placed on the Company's website and on the website of CDSL (www.evotingindia.com) within two working days from the conclusion of the AGM to be held on September 07, 2023 for information to the Members and communicated to the BSE Limited and NSE Limited.

> By Order of the Board of Directors MRO-TEK Realty Limited

Aniruddha Bhanuprasad Mehta Chairman and Managing Director

financialexp.epapr.in

Place: Bengaluru

Date: August 14, 2023



(www.medicointercontinental.com) The above financial results were reviewed and recommended by the Audit Committee and approved by the Board of Directors at the meeting held on August

33 of the SEBI (Listing Obligations and Disclosure Requirements) Regulations, 2015 as amended.

SANSERA ideas@work SANSERA ENGINEERING LIMITED

(CIN: L34103KA1981PLC004542) Registered office: Plant-7, No.143/A, Jigani Link Road, Bommasandra Industrial Area, Anekal Taluk, Bangalore-560105, India Phone No: +91 80-27839081/82/83; Fax No: +91 80 27839309

NOTICE OF THE 41ST ANNUAL GENERAL MEETING. BOOK CLOSURE AND REMOTE E-VOTING INFORMATION

Email: rajesh.modi@sansera.in; Website: www.sansera.in

(A) ANNUAL GENERAL MEETING AND BOOK CLOSURE:

Notice is hereby given that the 41" Annual General Meeting (AGM) of the members of Sansera Engineering Limited ("the Company") will be held on Friday, September 08, 2023 at 11.00 A.M. (IST) through Video Conferencing ("VC") / Other Audio-Visual Means ("OAVM") only, to transact the businesses set forth in the AGM notice dated August 01, 2023. Pursuant to Circulars issued by the Ministry of Corporate Affairs and Securities and Exchange Board of India, which allow the Companies to hold AGM through VC/OAVM, the AGM of the Company will be held through VC/OAVM.

In terms of the said Circulars, the AGM Notice alongwith the Audited Balance Sheet as at March 31, 2023, Audited Statement of Profit & Loss, Cash Flow Statement for the year ended March 31, 2023, together with the Reports of the Directors and Auditors thereon will be sent only to the members whose E-mail IDs are registered with the Company/Depository Participant(s)/ Link Intime India Private Limited ("Link Intime"), the Registrar and Share Transfer Agents of the Company on Friday, August 11, 2023. The requirement of sending physical copies of the Notice of AGM has been dispensed with vide MCA Circulars and the SEBI Circulars.

The AGM Notice and Annual Report of the Company for the financial year 2022-23 will also be available on the Company's website at www.sansera.in and on the websites of the Stock Exchanges where the shares of the Company have been listed viz., www.bseindia.com and www.nseindia.com and on website of National Securities Depository Limited (NSDL). Members including members who have not registered their E-mail addresses with Company/Depository Participant(s), can download the AGM Notice and Annual Report from any of the said websites.

The members whose E-mail address is not registered with the Link Intime/Depository Participant(s), are required to visit the link; https://linkintime.co.in/emailreg/email register.html for registration of E-mail address and to receive AGM Notice, Annual Report and e-voting user ID and password by E-mail. Detailed procedure for registering the E-mail address and for receipt of e-voting user ID and password and the manner of voting remotely or e-voting during the AGM, will be made available on the aforesaid websites. The members are requested to refer the AGM Notice, for instructions for attending the AGM through

VC/OAVM and viewing WEBCAST of AGM. Members are requested to note that, in order to avoid any loss/ interception in postal transit and also to get

prompt credit of dividend through National Electronic Clearing Service (NECS) / Electronic Clearing

Service (ECS) they should submit their NECS / ECS details to the Company's Registrar and Share Transfer Agents at email ID: rnt.helpdesk@linkintime.co.in. The above documents are available for electronic inspection by the Members of the Company during office hours on any working day of the Company upto the date of AGM.

BOOK CLOSURE: The Register of Members and Share Transfer Books of the Company will remain closed from September 02, 2023 to September 08, 2023 (both days inclusive) for the purpose of AGM and payment of dividend for the financial year ended March 31, 2023. The dividend, if declared by the members, will be paid on or

before September 20, 2023, subject to applicable tax. (B) REMOTE E-VOTING

In compliance with the provisions of Section 108 of the Companies Act, 2013 and Rule 20 of the Companies (Management and Administration) Rules, 2014 as amended from time to time and the provisions of Regulation 44 of SEBI (Listing Obligations and Disclosure Regulrements) Regulations, 2015. (Listing Regulations) and the Secretarial Standard on General Meetings (SS-2) issued by the Institute of Company Secretaries of India, the Company is providing to its Members the facility of remote e-voting before/during the AGM in respect of the businesses to be transacted at the AGM and for this purpose the Company has appointed Link Intime India Private Limited for facilitating voting through electronic

The detailed instructions for remote e-voting are given in the notice of 41° AGM. Members are requested to take note of the following.

SINo	Details / Activity	Particulars
1.	Date and time of commencement and end of remote e-voting	Commencement: Tuesday, September 05, 2023 at 9:00 am (IST) Conclusion: Thursday, September 07, 2023 at 5:00 pm (IST)
2	Cut off date	Eriday September 01, 2023

Cut-off date Friday, September 01, 2023. The remote e-voting module shall be disabled for voting after 5.00 pm on Thursday, September 07, 2023.

- b) Members whose name is recorded in the Register of Members or in the Register of Beneficial Owners maintained by the depositories as on the cut-off date i.e., Friday, September 01, 2023, only shall be entitled to avail the facility of remote e-voting / e-voting during the AGM as the case may be. Once the vote on a resolution is cast by the member, he / she shall not be allowed to change it subsequently. The members who have not cast their vote electronically, and are otherwise not barred from doing so, can exercise their voting rights through the e-voting system during the AGM. The Company will make necessary arrangements for e-voting during the AGM. Members who have cast their votes by remote e-voting prior to the meeting may also attend the AGM but they are not entitled to cast their vote again during the AGM.
- c) Members who would like to express their views/ ask questions as a speaker at the meeting may pre-register themselves by sending a request from their registered e-mail address mentioning their names, DP ID and Client ID/ folio number, PAN and mobile number to the Company at email ID: rajesh.modi@sansera.in on or before Wednesday, August 30, 2023 (till 5.00 pm). Only those members who have pre-registered themselves as a speaker will be allowed to express their views/ask questions during the AGM. The Company reserves the right to restrict the number of speakers depending on the availability of time for the AGM
- d) The instructions for attending the AGM through VC / OAVM and the manner of e-voting is provided in the Notice convening the AGM for Members who have registered their e-mail address as also for those
- Members who hold shares in physical form or who have not registered their e-mail address. CS Pramod S M or failing him CS Biswajit Ghosh of M/s. BMP & Co. LLP, a Practicing Company Secretary firm, Bengaluru, has been appointed as Scrutinizer to scrutinize the remote e-voting process before/during the AGM in a fair and transparent Manner.

Webcast facility:

Members may kindly note that the Company will provide webcast of the proceedings of AGM. Members who are entitled to participate in the AGM, can view the proceedings of AGM by logging into website of Link Intime India Pvt Limited website at https://instameet.linkintime.co.in using their e-voting login credentials. For any guery / clarification / grievance connected with VC Meeting, remote e-voting and Members who acquired shares of the Company after the date of dispatch of AGM Notice and hold shares as of the cut-off date i.e. Friday, August 11, 2023 may obtain the User ID and Password by following aforementioned steps or may write an E-mail to the Company at rajesh.modi@sansera.in or to enotices@linkintime.co.in or contact on: - Tel: 022 - 4918 6000 and 1800 22 44 30.

By Order of the Board of Directors for Sansera Engineering Limited

> Raiesh Kumar Modi Company Secretary Membership No. F5176

> > Place: Mumbai

Date: 11-08-2023

Notes:





ನಟ ಉಪೇಂದ್ರ ವಿರುದ್ಧ ಜಾತಿ ನಿಂದನೆ ಆರೋಪ • ವಿಚಾರಣೆ ಸೆಪ್ಟೆಂಬರ್ ಎರಡನೇ ವಾರಕ್ಕೆ ಮುಂದೂಡಿಕೆ

ಒಂದು ಎಫ್ಐಆರ್ಗೆ ಹೈಕೋರ್ಟ್ ತಡೆ

ಬೆಂಗಳೂರು: ಜಾತಿ ನಿಂದನೆ ಆರೋಪದ ಪ್ರಕರಣಕ್ಕೆ ಸಂಬಂಧಿಸಿ ದಂತೆ ಚಿತ್ರನಟ ಉಪೇಂದ್ರ ವಿರುದ್ಧ ದಾಖಲಾಗಿರುವ ಎಫ್ಐಆರ್ಗೆ ದಾಖಲಾಗಿರುವ ಎಫ್ಐಆರ್ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

ಎಫ್ಐಆರ್ ರದ್ದುಪಡಿಸುವಂತೆ ವ್ರ ಅಲಿಯಾಸ್ ಎಫ್ ಪಆರ್ ರದ್ದುಪಡಿಸುವಂತೆ ಕೋರಿ ಉಪೇಂದ್ರ ಅಲಿಯಾಸ್ ಬಿ.ಎಂ. ಉಪೇಂದ್ರ ಕುಮಾರ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಹೇಮಂತ ಚಂದನಗೌಡರ್ ಅವರಿದ್ದ ್ನ ...ಫ್ಯುಯಮೂರ್ತಿ ಹೀಮಂತ ಚಂದನಗೌಡರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ಪಿಚಾರಣೆ ನಡೆಸಿತು. ವಿಚಾರಣೆ ...



ಹೊಳ್ಳ ಅವರು, 'ಅರ್ಜಿದಾ ರರು ಗಾದೆ ಮಾತನ್ನು ಮಾತ್ರವೇ ಉಲ್ಲೇ ಖಿಸಿದ್ದಾರೆ. ಮಾತಿನ ಹಿಂದೆ ಬೇರೆ

ಬೇಂ ಇರಲಿಲ್ಲ. ಯಾವುದೇ ದುರುದ್ದೇಶ ಆದ್ದರಿಂದ, ಎಫ್ಐಆರ್ ರದ್ದುಪಡಿಸ-ಬೇಕು' ಎಂದು ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, 'ಬರಿ ಇದೊಂದೇ ಗಾದೆ ಮಾತು ಇದಕ್ಕೆ ಪ್ರತಿಕ್ರಿಯಿಸಿದ ಪೀಠ, 'ಬರಿ ಇದೊಂದೇ ಗಾದ ಮಾತು ಪ್ರಯೋಗಿಸಿದರೋ ಹೇಗೆ' ಎಂಬು ದನ್ನು ಖಚಿತಪಡಿಸಿಕೊಂಡು ಪ್ರಕರಣದ ವಿವರ ಅಲಿಕಿತು ನಂತರ ಅರ್ಜಿದಾರರ ಮನವಿಯನ್ನು ಪುರಸ್ತರಿಸಿ ಎಫ್ಐಆರ್ಗೆ ಮಧ್ಯಂತರ ಮತ್ತೊಂದು ಎಫ್ಐಆರ್

ಚಾತಿ ನಿಂದನೆ ಆರೋಪದಡಿ ನಟ ಉಪೇಂದ್ರ ವಿರುದ್ಧ ಹಲಸೂರು ಗೇಟ್ ಠಾಣೆಯಲ್ಲಿ ಮತ್ತೊಂದು ಎಫ್ಐಆರ್

ದಾಖಲಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವಿಡಿಯೊ ಆಧರಿಸಿ ಪರಿಶಿಷ್ಟ ಜಾತಿ– ಪರಿಶಿಷ್ಟ ಪಂಗಡಗಳ (ವೌರ್ಜನ್ನ ತಡೆ) ತಾಯ್ದೆಯಡಿ ಉಪೇಂದ್ರ ವಿರುದ್ಧ ಚಿನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆಯಲ್ಲಿ ಭಾನುವಾರ ಮೊದಲ ಎಫ್ಐಆರ್ ದಾಖಲಾಗಿತ್ತು. ಇದರ ಚಿನ್ನಲ್ಲೇ ಎರಡನೇ ಎಫ್ಐಆರ್ ದಾಖಲಾಗಿದ್ದು,

ತಡೆ ನೀಡಿ ಆದೇಶಿಸಿತು. ಇದೇ ಎರಡನೇ ನಾರಕ್ಕೆ ಮುಂದೂಡಿತು. ಮಾತನಾಡುವ ವೇಳೆ 'ಊರೆಂದರೆ...' ವೇಳೆ ದೂರುದಾರರಿಗೆ ನೋಟಸ್ ಪ್ರತರಣದೇಕು?: ಉಪೇಂದ್ರ ಎಂಬ ಸಾಲನ್ನು ಪ್ರಯೋಗಿಸುವ ಜಾರಿಗೊಳಿಸಲು ಅದೇಶಿಸಿದ ನ್ಯಾಯ ಅವರು, ಸಾಮಾಜಿಕ ಜಾಲತಾಣದ ಮೂಲಕ ದಲಿತ ಸಮಾಜದಲ್ಲಿನ ಪೀಠ, ವಿಚಾರಣೆಯನ್ನು ಸೆಪ್ಟೆಂಬರ್ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಜಾತಿ ಭಾವನೆಗಳಿಗೆ ಘಾಸಿ ಉಂಟು

ಬೈರಪ್ಪ ಹರೀಶ್ಕುಮಾರ್ ಅವರು ದೂರು ಅದರನ್ನಯ ಉಪೇಂದ್ರ ವಿರುದ್ಧ ಪ್ರಕರಣ ದಾಖಲಿಸಿ ಕೊಳ್ಳಲಾಗಿದೆ' ಎಂದು ಪೊಲೀಸ್ ಮೂಲಗಳು

ಮೊಬೈಲ್ ಸ್ವಿಚ್ ಆಫ್: 'ಪ್ರಕರಣ ದಾಖಲಾದ ಬೆನ್ನಲ್ಲೇ ನಟ ಉಪೇಂದ್ರ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ನೋಟಸ್ ನೀಡಿದರೂ ವಿಚಾರಣೆಗೆ ಹಾಜರಾಗಿಲ್ಲ.

ಮಾಡಿದ್ದಾರೆ. ಅವರ ವಿರುದ್ಧ ಎಸ್ಪಿ-ಎಸ್ಪಿ ಬೌರ್ಜನ್ಯ ನಿಯಂತ್ರಣ ಕಾಯ್ದೆ ಅಡಿ ತ್ರಮ ಕೈಗೊಳ್ಳುವಂತೆ ಕೋರಿ ಬೆಂಗಳೂರಿನ ಸಮತಾ ಸೈನಿಕ ದಳದ ಗೋಪಾಲ ಗಿರಿಯಪ್ಪ ಮತ್ತು ಬನಶಂಕರಿ ನಾಗು ಪತ್ರಮುಖೇನ ಸಮಾಜ ಕಲಾಣ ಇಲಾಗಿಗೆ ಮನೆನಿ ಬನಶಂಕರಿ ನಾಗು ಪತ್ರಮುಖೇನ ಸಮಾಜ ಕಲ್ಯಾಣ ಇಲಾಖೆಗೆ ಮನವಿ ಮಾಡಿದ್ದರು.

ಇದರನ್ನಯ, ಬೆಂಗಳೂರು ದಕ್ಷಿಣ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಎನ್. ಸಹುಯಕ ನಿರ್ದೇಶಕ ಕೆ.ಎಸ್. ಮಧುಸೂಧನ್, ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಇದೇ 13ರಂದು ದೂರು ದಾಖಲಿಸಿದ್ದರು. ಇದನ್ನು ಆಧರಿಸಿ ಎಫ್ಐಆರ್

ಸೊಸೈಟಿ ಮಂದಳಿ ವಜಾಗೆ ತದೆಯಾಜ್ಞೆ

ಹೆಗಳು ಪ್ರತೀಸ್ಯರ್ ಆ್ಯಂಡ್ ಟಿಲಿಕಾಂ ಎಂಪ್ರಾಯೀಸ್ ಪೌಸಿಂಗ್ ಕೊ-ಆಪರೇಟವ್ ಸೊಸ್ಟೆಟ್ ಆಡಳಿತ ಮಂಡಳಿಯನ್ನು ಐದು ವರ್ಷ ವಜಾ ಗೂಳಿಸಿದ್ದ ಸಹಕಾರ ಸೊಸ್ಟೆಟ್ ರಿವಸ್ಟ್ರಾರ್ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಜೆ ನೀಡಿದೆ. ಸದಸ್ಯರ್ಗೆ ನಿವೇತನ ಹಂಚಕೆ ವಿಕಂಬ ಹಾಗೂ ಸೊಸ್ಟೆಟ್ಗಾಗಿ ಖರೀದಿಸಿದ್ದ ಭೂಮಿ ಬದರಾಯಿಸಿಕೊಂಡಿರುವುದು ಆತ್ರಮ ಎಂದು ಹೇಳಿ ಆಡಳಿತ ಮಂಡಳಿಯನ್ನು ರೀಪ್ರಾರ್ ಕ್ಯಾ ಕೆ. ರಾಜೇಂದ್ರ ತೀರ್ಪು ಜುಲೈ 20ರಂದು ವಜಾಗೊಳಿಸಿದ್ದರು. ಈ ತೀರ್ಪಿಗೆ ಹೈಕೋರ್ಟ್ ತಡೆ ನೀಡಿದೆ.



ಸ್ವಾತಂತ್ರ್ಯೋತ್ಸವದ ಅಂಗವಾಗಿ ಬಸವನಗುಡಿಯ ಆ ಗೊಂಬೆಗಳಿಗೆ ತ್ರಿವರ್ಣ ವಸ್ಟ್ ತೊಡಿಸಲಾಯಿತು

ಪ್ರಜಾವಾಣೆ ಚಿತ್ರ/ಕಿಶೋರ್ ಕುಮಾರ್ ಬೋಳಾರ

ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ 80.16, 2ನೇ ರಾಜಭವನ ರಸ್ತೆ ಬೆಂಗಳೂರು – 560 001 Ph : 080 22867369, omail : comksamb@mail.com

ಸಂಖ್ಯೆಕ್ಸಮಾಮಂ/ಮ್ರೋ/ನಿಠೇ-ಟೆಂಡರ್/3020/2023-24 ದಿನಾಂಕ: 14.08.2023 ಅಲ್ಪಾನಧಿ ಇ–ಟೆಂಡರ್ – ಕಂ – ಇ–ಹರಾಜು ಪ್ರಕಟಣೆ

ಕ ರಾಜ್ಯ ಕೃಷಿ ಮಾರಾಟ ಮಂಡಳಿಯ ರೂ. 300.00 ಕೋಟಿಗಳ ಯ ಮೂರು ನೂರು ಕೋಟಿಗಳು ಮಾತ್ರ) e-procurement ಮೂ 0 ದಿವಸಗಳ ಅಲಾವಧಿಗೆ ನಿಶ್ಚಿತ ಠೇವಣಿಯಲ್ಲಿ ಕೊಡಗಿಸುವ ಕುರಿತು, ಆಸಾ 90 ದಿನಿಗಳ ಅಲ್ಟಿಸುರಿಗೆ ನಿಶ್ವಿಕ ಅನುಕೆಯಲ್ಲಿ ಹಡಡಿಗುವ ಬರಕು, ರಾಜ್ಯಕ್ಕಿಕೆ ಇಂದಿದ್ದಂಗನ್ನು ಆಪ್ರಾಸೀವರ್ಗಿ ಹೆಚ್ಚಿನ ಮಾಹಿಕಿಯನ್ನು www.kppp.karnataka.gov.in ನೆದ್ಗ್ ಸ್ಟಿ ಇಂಡೆಂಟ್ ಸಂಖ್ಯೆ : APMC/2023-24/AUCTION3 ರ ಪಡೆಯಬಹುದಾಗಿದ್ದು, ಟೆಂಡರ್ ಸಲ್ಲಿಸಲು ಕೊನೆಯ ದಿನಾಂಕ: 19.08.2023. ಸಹಿ-/-.... ಬಣಾಂಕ: 19.08.2023. ಸುಗ್ರಿ-ಮುಖ್ಯ ಪ್ರಭಾನ ವ್ಯವಸ್ಥಾಪಕರು ಕುರಾತ್ರ ಮಾ.ಮಂ., ಬೆಂಗಳೂರು ವಾ.ಸಾ.ಸಂ.ಇ/ವಾಪ್ರ924/ಶಿರಡಿ ಸಾಯ/2023–24

SANSERA

ಪ್ರಜಾವಾಣಿ ವಾರ್ಚ್ ಕಟ್ಟಡ ವಿಸ್ತರಣೆಗೆ ಹೆಚ್ಚನ ಸ್ಥಳವನಾಕ ಒದಗುವುದರೆ, ಸಂಬಂಧಿಸಿದಂದೆ ಸರ್ಕಾರ ಮುಂದಿನ ಮೂರು ಹಾರಗಳಲ್ಲಿ ಅಪ್ಪುಮಾಡುತ್ತದೆ. ಎಂದು ಪ್ರಕ್ರಿತ್ವ ಸಾರ್ವಜನಿಕ ಸಂಬರ್ಜ್ ಆ ಕ್ರುತ್ತದೆ ಸಂಭಾವನಾಕ ಒದಗುವುದರು ಕ್ರಾಪನೆ ಬಂದಕ್ಕಿಂತ ಹೆಚ್ಚು ಇರುವುದು ಅಗತ್ಯ' ಎಂದು ಸ್ಥಳಿಸಬೇಕು. ಸಂತರದ ಎರಡು ವಾರಗಳಲ್ಲಿ ಅಪ್ಪುಮಾಡುತ್ತಿಯೆಂದು ಕ್ರುತ್ತದೆ. ನೀರು ಹೆಚ್ಚನ ಬಂದಕ್ಕಿಂತ ಹೆಚ್ಚು ಇರುವುದು ಅಗತ್ಯ' ಎಂದು ಸ್ಥಳಿಸಬೇಕು. ಸಂತರದ ಎರಡು ವಾರಗಳಲ್ಲಿ ಅಪ್ಪುಮಾಡುಕೆ. ಈ ಕುರಿಕ ಎರಡು ಪ್ರಕ್ರೇಣ ಕ್ರುತ್ತದೆ ಸಂಭಾವನಗಳ ಬಗ್ಗೆ ಮುಖ್ಯಮಂತ್ರಿಗೆ ಪರ್ವತಿಯೆಂದು ಕಟ್ಟಣಿಕ ಸಂಭಾವನಗಳ ಬಗ್ಗೆ ಮುಖ್ಯಮಂತ್ರಿ ಪರಿತೀಂತ್ ಸರ್ಕರಣ ಕಟ್ಟಣಿಕ ಸಂಭಾವನಗಳ ಬಗ್ಗೆ ಮುಖ್ಯಮಂತ್ರಿ ಪರಿತೀಂತ್ ಪರ್ವತೆಯಲು ಸರ್ಕರಣ ಕ್ರಿಸೇಕ್ ಸರ್ಕರಣ ಪತ್ರ ಪಡೆಯಲು ಹಿತಾಸಕ್ತಿ ಆರ್ಜೆಗಳನ್ನು (ಪಿಡುವಲ್) ಮುಖ್ಯ ನಿರ್ದೇಶಿಸಿತು. ಸರ್ಕರ ಕೈಗೊಳ್ಳಬೇಕು' ಎಂದು ಸರ್ಕರನ ನಿರಾಕ್ಷಣೆಕ ಪತ್ರ ಪಡೆಯಲು ಸರ್ಕರಣಗಳನ್ನು (ಪಿಡುವಲ್) ಮುಖ್ಯ ನಿರ್ದೇಶಿಸಿತು. ಸರ್ಕರ ಕೈಗೊಳ್ಳಬೇಕು' ಎಂದು ಸರ್ಕರ ಸರ್ಕರಣಗಳನ್ನು ಸರ್ಕರಣಗಳನ್ನು ಸರ್ಕರಣ ಪತ್ರ ಪಡೆಯಲು ಸರ್ಕರಣಗಳನ್ನು ಸರ್ಕರಣ ಪತ್ರ ಪಡೆಯಲು ಸರ್ಕರಣಗಳನ್ನು ಸರಕ್ಕರಣಗಳನ್ನು ಸರ್ಕರಣಗಳನ್ನು ಸರ್ಕರಣಗಳನ್ನು ಸರ್ಕರಣಗಳನ್ನು ಸರಕ್ಕರಣಗಳನ್ನು ಸರ್ಕರಣಗಳನ್ನು ಸರಕ್ಕರಣಗಳನ್ನು ಸರಕ್ಕರಗಳನ್ನು ಸರಕ್ಕರಣಗಳನ್ನು ಸರಕ್ಕರಗಳನ್ನು ಸರಕ್ಕರಗಳನ್ನು ಸರಕ್ಕರಣಗಳನ್ನು ಸರಕ್ಕರಣಗಳನ್ನು ಸರಕ್ಕರಗಳನ್ನು ಸರಕ್ಕರಣಗಳನ್ನು ಸರಕ ಪ್ರಸ್ತಾವನೆ ಹೊನ್ನಾಪುರ ಹಾಜರಾಗಿದ್ದರು.

"ಬೆಂಗಳೂರು: 'ಹೈಕೋರ್ಟ್ ವಿಸ್ತರಣೆಗೆ ಹೆಚ್ಚಿನ ಸ್ಥಳಾವಕಾಶ ಒದಗಿಸುವುದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಯನ್ನು ಕೋರುವ ಪ್ರಸ್ತಾವನೆ ಒಂದಕ್ಕಿಂತ ಹೆಚ್ಚು ಇರುವುದು ಅಗತ್ಯ' ಎಂದು ಹೈಕೋರ್ಟ್ ಅಭಿಪ್ರಾಯಾಚ್ಯದೆ. ಈ ಕುರಿತ ಎರಡು ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು (ಓಐಎಲ್) ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ನೇತೃತ್ವದ ವಿಭಾಗೀಯ ನ್ಯಾಯಪಿಕರ ಸೋಮವಾರ ಶೀಭಾಗಣೆ ಸ್ಥಳಿತು

ವಿಚಾರಣೆ ನಡೆಸಿತು

ವಿಚಾರಣೆ ಆಲಿಸಿದ ನ್ಯಾಯಪೀಠ, 'ಒಂದು ಸ್ವಾವನೆ ಸಲ್ಲಿಸಿದರೆ ಸಾಕಾಗುವುದಿಲ್ಲ. ಪ್ರಸ್ತಾವನೆ ಸಲ್ಲಿಸಿದರೆ

ಬೆಂಗಳೂರು: 'ಬಿಡಿಎ ನಾಡಪ್ರಭು ಚಂಗಳೂರು: ಒಂಬ ನಿರಾದ್ರ್ಯವಾಕೆಂಪೇಗೌಡ ಬಡಾವಣೆಯಲ್ಲಿ ಮೂಲ ಸೌಕರ್ಯ ಕೊರತೆ ಎದ್ದು ಕಾಣುತ್ತಿದೆ. ಯಾರೊಬ್ಬರಿಗೂ ಅನುಕೂಲ

ಎಂಬಕೂಲ ಎಂಬವಂತೆ ಕಾಮಗಾರಿ ನಡೆದಿಲ್ಲ' ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು. ಬಡಾವ್

ಶವಶಮಾರ್ ಹೇಳಿದರು.
ಬಡಾವಣೆಯ ಕಾಮಗಾರಿಗಳನ್ನು
ಸೋಮವಾರ ಪರಿಶೀಲನೆ ನಡೆಸಿ
ಅವರು ಮಾತನಾಡಿದರು.
'ಭೂಮಿ ಕಳೆದುಕೊಂಡವರು, 'ಭೂಮಿ ಕಳದುಕೊಂಡವರು, ನಿವೇಶನದಾರರು, ಬಿಡಿಎ ಸೇರಿದಂತೆ ಯಾರೊಬ್ಬರಿಗೂ ಅನುಕೂಲವಾಗುವ

ಕೆಲಸ ಆಗಿಲ್ಲ. ಸ್ಥಳೀಯ ಶಾಸಕರು ಅನೇಕ ಸಮಸ್ಯೆ ಹೇಳಿದ್ದಾರೆ. ಈ ಭಾಗದಲ್ಲಿ ವಿದ್ಯುತ್ ಸಂಪರ್ಕ, ಚರಂಡಿ,

'ಕೆಂಪೇಗೌದ ಬಡಾವಣೆ:

ಮೂಲಸೌಕರ್ಯ ಕೊರ3ೆ'

ನಿರ್ದೇಶಿಸಿತು. 'ಸಲ್ಲಿಸಲಾಗುವ ಮೂರು ಪ್ರಸ್ತಾವನೆಗಳ ಪ್ರತಿಯನ್ನು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರಿಗೂ ಒದಗಿಸಬೇಕು. ಆ ಪ್ರತಿ

ಗಳನ್ನು ರಿಜಿಸ್ಟ್ರಾರ್ ಜನರಲ್ ಹೈಕೋರ್ಟ್ ಕಟ್ಟಡ ಸಮಿತಿಯ

ದಾರರಿಗೆ ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಅಧಿಕಾರಿಗಳು ತಮ್ಮದೇ ಆದ ಉತ್ತರ ನೀಡಿದ್ದಾರೆ. ಈ ಲೇಔಟ್ ನಲ್ಲಿ ಸರ್ಕಾರದಿಂದ ಕೇವಲ

ಲೇಟೆಟ್ ನಲ್ಲಿ ಸರ್ಕಾರದಿಂದ ಕೇವಲ ಶೇ 60ರಷ್ಟು ಭೂಮಿ ಸ್ಥಾರೀನ ಆಗಿದೆ. ಪರಿಹಾರ ಕ್ರಮದ ಬಗ್ಗೆ ಕಂದಾಯ ಇಲಾಖೆ ಹಾಗೂ ಕಾನೂನು ತಜ್ಞರ ಜತೆ ಚರ್ಚೆ ಮಾಡುತ್ತೇನೆ' ಎಂದರು. 'ಯುತನಂತಪುರ ತೇತ್ರದ ಈ ಅಧಿವೃಧಿಗೆ ಸರ್ಕಾರದ ವಕಿಯಿಂದ ಎಲ್ಲ ರೀಕಿಯ ಸಹಕಾರ ನೀಡಲು ಬದ್ದ ಎಲ್ಲರೂ ಒಟ್ಟಾಗಿ ಕೆಲಸ ಮಾಡಿ ಕೆಂಪೇಗೌಡ ನಗರವನ್ನು ಉಳಿಸಿಕೊಂಡು ಬೆಕೆಸಿಕೊಂಡು ಹೋಗಬೇಕು' ಎಂದರು.

ಬೆಳೆಸಿಕೊಂಡು ಹೋಗಬೇಕು' ಎಂದರು

ಶಾಸಕ ಎಸ್.ಟಿ. ಸೋಮಶೇಖರ್

ಯಶವಂತಪುರ ವಿಧಾನಸಭೆ ಕ್ಷೇತ್ರ

ರಿಂದ ಸಮಿತಿಯ ಪ್ರತಿಕ್ರಿಯೆಯನ್ನು ಪರಿಗಣಿ ಸಲು ಸಹಾರಿ ಆಗುತ್ತದೆ ಎಂದು ತಿಳಿಸಿದೆ. 'ಪ್ರಕೋರ್ಟ್ ಕಟ್ಟಡದ ನೆಲಮಹಡಿ ಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಚೇರಿ ಗಳನ್ನು ಹತ್ತಿರದ ಕಟ್ಟಡಕ್ಕೆ ಸ್ಥಳಾಂತರಿಸಲು ಪರಿಸರ ನಿರಾಕ್ಷೇಪಕಾ ಪತ್ರ ಪಡೆಯಲು ಸರ್ಕಾರ ಕಾರ್ಯೋನ್ನುಖವಾಗಬೇಕು' ಎಂದೂ ನಿರ್ದೇಶಿಸಲಾಗಿದೆ. ಸರ್ಕಾರದ ಪರಹಚ್ಚುವರಿ ಅಡ್ಡೊಕೇಟ್ ಜನರಲ್ ಪ್ರತಿಮಾ

ಹೊನ್ನಾಪುರ ಹಾಜರಾಗಿದ್ದರು.
ಅರ್ಜಿ: 'ಬೆಂಗಳೂರಿನ ಹೈಕೋರ್ಟ್ ಪ್ರಧಾನ
ಜೀಠದ ಕಟ್ಟಡದ ನೆಲಮಪಡಿಯಲ್ಲಿ ಇರುವ
ಕಚೇರಿಗಳನ್ನು ಸ್ಥಳಾಂತರಿಸಲು ಸೂಕ್ತ ಅದೇಶ
ಹೊರಡಿಸಬೇಶು' ಎಂದು ಕೋರಿ ವಕೀಲ ಎಲ್.
ರಮೇಶ್ ನಾಯಶ್ ಮತ್ತು 'ಹೈಕೋರ್ಟ್ ಕಟ್ಟಡ
ಸಂಕೀರ್ಣಕ್ಕೆ ಬೆಂಗಳೂರಿನ ಕೇಂದ್ರ ಭಾಗದಲ್ಲಿ
30ಕ್ಕೂ ಹೆಚ್ಚು ಎಕರೆ ಜಮೀನು ಮಂಜೂರು
ಮಾಡಲು ಸರ್ಕಾರಕ್ಕೆ ನಿರ್ದೇಶಿಸಬೇಕು' ಎಂದು
ಹೊರಿ ತರಣ ದೇಶಾಯಿಕ ಪಟ್ಟಾಲ್ಗಳನು ಕೋರಿ ಶರಣ ದೇಸಾಯಿ ಈ ಪಿಐಎಲ್ಗಳನ್ನು ಸಲ್ಲಿಸಿದ್ದಾರೆ.

ರಾಜ್ಯ ಅಬಕಾರಿ ಇಲಾಖೆ ಅಟಕಾರ ಉಪ ಆಯ್ಕಾಭ ಕ್ರೇರಿ, ಬೆಡಗಡೂರು, ನಗರ ಜಿಲ್ಲ -05, #542, 1 ನೇ ಮಹಡಿ, 16ನೇ ಕ್ಲಾಸ್, 2ನೇ ಯಾರ್ ಇಂದಿರಾವನ್, ಬೆಂಗಡೂರು-566 035, ದೂರವಾಣೆ: 080–25270034 ಇ.—ಮೇಲ್: doaxclasbud5@gmail.com

ಟೆಂಡರ್ ಕಂ ಬಹಿರಂಗ ಹರಾಜು ಪ್ರಕಟಣೆ

ವಿಕೆದಲ್ಲೇ ಕೆಲ ಡಿಸೆದಿಂಗ ಕ್ಷಿಲ್ ಪರಿಸಿದಿಂಗ ಕ್ಷಿಲ್ ಪರಿಸಿದಿಂಗ ಕ್ಷಲ್ಪವಾಗಿ ಪ್ರಕ್ಷಿತಿ ಪ್ರಕ್ಷಿತಿ ಪ್ರಾಥಿಕಾರಿ, ಕೊಳ್ಳುವಿ ಪ್ರಕ್ಷಿತಿ ಪ್ರಕ್ಷಿತ ಪ್ರಕ್ಷಿತಿ ಪ್ರಕ್ಷಿ

ı	5.30.	ವಾಹನದ ವಿಧ	ಮೌಲ್ಯ	হা তে	ವಾಹನವಿರುವ ಸ್ಥಳ
I	1.	ಕೆಎ-03-ಜೆ-893 ಟಾಟಾ ಸುಮೋ	70000.00	ನೊಂದಣೆ ರದ್ದುಪಡಿಸಿದೆ	ಆಬಕಾರಿ ನಿರೀಕ್ಷಕರ ಕಛೇರಿ, ವಲಯ–28 ಜೀವನಭೀಮಾನಗರ, ಮೊ: 9449597235
l	2.	ಕೆಎ-03-ಜಿ-894 ಟಾಟಾ ಸುಮೋ	49000.00	ಆನುಘಯುಕ್ತಗೊಳಿಸಿದೆ	ಆಬಕಾರಿ ನಿರೀಕ್ಷಕರ ಕಛೇರಿ, ವಲಯ–30 ಮಹದೇವಪುರ, ಮೊ: 9449597237
I	3.	ಕೆಎ–01–ಜಿ–4541 ಟಾಟಾ ಸುಮೋ	60000.00	ಅನುಪಯುಕ್ತಗೊಳಿಸಿದೆ	ಅಬಕಾರಿ ನಿರೀಕ್ಷಕರ ಕಛೇರಿ. ವಲಯ–29 ರಾಮಮೂರ್ತಿನಗರ, ಮೊ: 9449597252
I	4.	ಕೆಎ-03-ಜಿ-896 ಟಾಟಾ ಸುಮೋ	35000.00	ನೊಂದಣೆ ರದ್ದುಪಡಿಸಿದೆ	ಆಬಕಾರಿ ನಿರೀಕ್ಷಕರ ಕಛೇರಿ, ವಲಯ–26 ಇಂದಿರಾನಗರ, ಮೊ: 9449597234

ಣಹನಗಳನ್ನು ಪರೀಕ್ಷಿಸಲು ಇಜ್ಜೆಸುವವರು ಸರ್ಕಾರಿ ಕೆಲಸದ ದಿನ ಬಿರೀಲಿಸಬಹುದಾಗಿದೆ.

ಕರತ್ತುಗಳು ಮತ್ತು ನಿಬಂಧನೆಗಳು ಅನ್ನಯಿಸುತ್ತವೆ. DIPR/CP/RO920/AAPL/2023-24

ം/– ಆಬಕಾರಿ ಉಪ ಆಯುಕ್ತ ಬೆಂಗಳೂರು ನಗರ ಜಿಲ್ಲೆ–5,

ಭಾಗದಲ್ಲಿ ವಿದ್ಯುತ್ ಸಂಪರ್ಕ, ಚರಂಡಿ, ಬಿಡಿಎ ಅಧ್ಯಕ್ಷ ರಾಕೇಶ್ ಸಿಂಗ್, ಆಯುಕ್ತ ಕುಡಿಯುವ ನೀರು ಕಲ್ಪಿಸಬೇಕು ಎಂದು ಜಿ. ಕುಮಾರ ನಾಯಕ, ಕಾರ್ಯದರ್ಶಿ ಕೇಳಿದ್ದಾರೆ. ಮೂಲಸೌಕರ್ಯ ಕೊರತೆ ವೈ.ಬಿ. ಶಾಂತರಾಜು ಇದ್ದರು. '3්ರವು ಕಾರ್ಯಾಚರಣೆ ನಾಮ್ ಕೆ ವಾಸೆ'

ಬೆಂಗಳೂರು: 'ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿನ ಅನಧಿಕೃತ ಕಟ್ಟಡಗಳ ತೆರವಿಗೆ ನಾಮ್ ಕೆ ವಾಸ್ತ ಕಾರ್ಯಚ-ರಣೆಯಿಂದ ಪ್ರಯೋಜವಿಲ್ಲ' ಎಂದು ಹೈಕೋರ್ಟ್ ಕಿಡಿ ಕಾರಿದೆ.

ಹೈಸೋರ್ಟ್ ಕಿಡಿ ಸಾರಿದೆ. ಈ ಕುರತಂತೆ ಹೈಸೋರ್ಟ್ ಸ್ವಯಂ ಫ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ನೇತೃತ್ವದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಹೈಕೋರ್ಟ್ ಈ ಹಿಂದಿನ ಅದೇಶಗಳ ಪಾಲನೆ ಬಗ್ಗೆ ಬಿಬಿಎಂಪಿ ಸಲ್ಲಿಸಿದ್ದ ವರದಿಯನ್ನು ಪರಿಶೀಲಿಸಿದ ನ್ಯಾಯಪೀಠ, 'ಅನಧಿಕೃತ ಕಟ್ಟಡಗಳಿಗೆ ನೋಟಸ್ ನೀಡಿ ಮೌನ ಕಟ್ಟಡಗಳಿಗೆ ನೋಟಸ್ ನೀಡಿ ಮೌನ ವಹಿಸಲಾಗಿದೆ. ಕೆಲವೇ ಕೆಲವು ವ್ಯಕ್ತಿಗಳ ವಿರುದ್ಯ, ಅದರಲ್ಲೂ ಆರ್ಥಿಕವಾಗಿ ಶಕ್ತಿ ವಂತರಲ್ಲದ, ಬಡವರ ವಿರುದ್ಧ ನಾಮ್ ಕೆ ವಾಸ್ತೆ ತೆರವು ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ' ಎಂದು ನ್ಯಾಯ ಪೀಠ ಪಾಲಿಕೆಯನ್ನು ತರಾಣಿಗೆ ತೆಗೆರುತೊಂಡಿತು. ತೆಗೆದುಕೊಂಡಿತು.

ಬುಹಾಂಡಿತು. 'ತೆರವು ಕಾರ್ಯ ಕೈಗೊಳ್ಳಲು ಕ್ಚುವರಿ ಮಾನವ ಸಂಪನ್ಮೂಲ ಒದಗಿಸುವಂತೆ ಸರ್ಕಾರಕ್ಕೆ ನಿರ್ದೇಶಿಸ-ಲಾಗಿತ್ತು. ಆದರೆ, ಆ ನಿರ್ದೇಶನ ಪಾಲನೆ

ಹಿಂದಿನ ಆದೇಶ

- ವಾನಿತ್ತು? ಹೈಕೋರ್ಟ್ ವಿಭಾಗೀಯ ನ್ಯಾಯಪೀಠವು 2019ರ ನವೆಂಬರ್ 25ರಂದು ಬಿಬಿಎಂಪಿ ಮತ್ತು ರಾಜ್ಯ ಸರ್ಕಾರಕ್ಕೆ ಸರಣಿ ನಿರ್ದೇಶನ-ಗಳನ್ನು ನೀಡಿತ್ತು. ಬಿಬಿಎಂಪಿ ಹಂತ ಹಂತವಾಗಿ
- ಅನಧಿಕೃತ ಕಟ್ಟಡಗಳ ಸರ್ವೆ ಮಾಡಬೇಕು. ಅವುಗಳ ತೆರವು ಕಾರ್ಯಾಚರಣೆಗೆ ಕ್ರಿಯಾ ಯೋಜನೆ ರೂಪಿಸಬೇಕು.
- ರೂಪಿಸಬೀಕು. ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಲು ಪಾಲಿಕೆ ಯಲ್ಲಿ ಅಗತ್ಯ ಸಿಬ್ಬಂದಿ ಇಲ್ಲದಿ ರುವ ಕಾರಣ ಸರ್ಕಾರವು ಪಾಲಿಕೆಗೆ ಅಗತ್ಯ ಯಂತ್ರೋ ಪಕರಣ ಹಾಗೂ ಮಾನವ ಸಂಪನ್ನೂಲ ಒದಗಿಸಬೇಕು
- ಈ ಕುರಿತು ಪಾಲಿಕೆ ಸರ್ಕಾರಕ್ಕೆ ಸಮಗ್ರವಾದ ಪ್ರಸ್ತಾವ ಸಲಿಸಬೇಕು.

ಆಗಿದೆಯೋ ಇಲ್ಲವೋ ಎಂಬುದನ್ನು ಇನ್ನೂ ತಿಳಿಸಿಲ್ಲ' ಎಂದು ಅಸಮಾಧಾನ ಹೊರ ಾಕಿತು.

'ಬೆಂಗಳೂರು ಅತ್ಯಂತ ವೇಗವಾಗಿ 'ಬೆಂಗಳೂರು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮತ್ತು ಅಭಿವೃದ್ಧಿ ಹೊಂದುತ್ತಿರುವ ನಗರವಾಗಿಗೆ, ಕಟ್ಟಡ ಗಳ ನಿರ್ಮಾಣ ನಿರಂತರವಾಗಿ ನಡೆಯು ತ್ರಿರುತ್ತದೆ. ಅವುಗಳನ್ನು ರಾತ್ರೋರಾತ್ರಿ ನಿರೀಪಾರಗದು. ಮೇಲ್ವಿಚಾರಣೆಗೆ ನಿರಂತರ ಮತ್ತು ಸಮಗ್ರ ಕ್ರಮ ಅಗತ್ಯ ವಿದೆ. ಈ ನಿಟ್ಟನಲ್ಲಿ ಬಿಬಿಎಂಪಿ ಮತ್ತು ಸರ್ಕಾರ ಸೇರಿದಂತೆ ಎಲ್ಲ ಬುದ್ದುಸ್ವರೂ ಒಟ್ಟಾಗಿ ಕ್ರಮ ಕೈಗೊಳ್ಳಬೇಕು ಎಂಬುದು ಒಟ್ಟಾಗಿ ಕ್ರಮ ಕೈಗೊಳ್ಳಬೇಕು ಎಂಬುದು ಒಟ್ಟಾಗಿ ಕ್ರಮ ಕೈಗೊಳ್ಳಬೇಕು ಎಂಬುದು ಕೋರ್ಟ್ ನಿರೀಕ್ಷೆ' ಎಂದು ಹೇಳಿತು.

'ಮೂರು ವಾರಗಳಲ್ಲಿ ಬಿಬಿಎಂಪಿ ಮತ್ತು ರಾಜ್ಯ ಸರ್ಕಾರ ಸೇರಿದಂತೆ ಸಂಬಂಧಿಸಿದ ಸಂಸ್ಥೆಗಳು ಸಭೆ ನಡೆಸಿ ಸಮಗ್ರ ಕ್ರಿಯಾ ಯೋಜನೆ ಹಾಗೂ ಈ ಹಿಂದಿನ ಆದೇಶಗಳ ಅನುಪಾಲನಾ

ಹಿಂದಿನ ಆದೇಶಗಳ ಅನುಪಾಲನಾ ವರದಿಯನ್ನೂ ಸಲ್ಲಿಸಬೇಕು' ಎಂದು ನಿರ್ದೇಶಿಸಿ ವಿಚಾರಣೆ ಮುಂದೂಡಿತು. ಪ್ರಕರಣದಲ್ಲಿ ಅಮಿಕಸ್ ಕ್ಯೂರಿ (ಕೋರ್ಟ್ಗೆ ಸಹಕರಿಸುವ ವಕೀಲ) ಆಗಿ ಹಿರಿಯ ವಕೀಲ ಪ್ರಮೋದ್ ಕಠಾವಿ ಅವರನ್ನು ನೇಮಕ ಮಾಡಲಾಗಿದೆ.

AstraZeneca

ಆಸ್ಪ್ರಜ್ಞೆನಕ್ಕೆ ಫಾರ್ಮ್ ಇಂಡಿಯಾ ಲಿಮಿಟೆಡ್ CIN: L24231KA1979PI.C003563 ರಿಜ್ಞರ್ಜ್ ಆಫರ್: ಫ್ಲ್ಯಾರ್ ಎಸ್. 13ನೇ ಮನ್ನು ಮನ್ನಡಾ ಎಂಡಿನ ಬಹುಸ್ ಪರ್ಕ್, ರ ಹಿಚ್ಚರ್ಸ್ ಆಫರ್: ಫ್ಲ್ಯಾರ್ ಎಸ್. 13ನೇ ಮನ್ನು ಮನ್ನಡಾ ಎರಡಿನ ಬಹುಸ್ ಪರ್ಕ್, ರ ಡಿಎಂ ಎರ್ ಡಿಎಂಡ್, ನಂಗಡಿನ – 56045 ದೂ.: +91 80 8774 8000. ಮ್: www.astrazeneca.com/indi

	∯ zdo,	n-minute.	Santaou 3 Borios	30/06/2822ಕ್ಕೆ ಕೊನೆಗೊಂಡ 3 ಕಿಂಗಳಿಗೆ ಹಿಂದಿನ ಅವಧಿಯಂತೆ	31/03/20234 chirt teshteca				
			ಅಪರಿಕೋಧಿಕ	ಅಪರಿತೋಧಿತ	ಪರಿತೋಧಿತ				
	1	ಕಾರ್ಯಾಚರಣೆಗಳಿಂದ ಒಟ್ಟು ಆದಾಯ	30,357.05	23,644.62	1,02,907.26				
	2	ತೆರಿಗೆಗೆ ಮುನ್ನ ಸದರಿ ಅವಧಿಗೆ ಸಾಮಾನ್ಯ ವ್ಯವಹಾರಗಳಿಂದ ನಿವೃಳ ಲಾಘ / (ನಹ್ನ)	7,139.78	2,729.90	13,410.46				
	3	ಕರಿಗೆ ಕಳೆದು, ಸದರಿ ಅವಧಿಗೆ ಸಾಮಾನ್ಯ ವ್ಯವಹಾರಗಳಿಂದ ನಿವ್ವಳ ಲಾಭ / (ನಷ)	5,386,07	2,015,26	9,929,25				
	4	ಕೆರಿಗೆ ಕಳೆದು, ಅವಧಿಗೆ ಸಮಗ್ರ ಅದಾಯ	5,431.58	2,008.19	9,667.82				
	5	ಈಕ್ಕಿಟಿ ಷೇರು ಬಂಡವಾಳ	500.00	500.00	500.00				
	б	ಇತರ ಈಕ್ತಿಟಿ	-	-	58,368.83				
	7	ಪ್ರತಿ ಹೇರಿಗೆ ಮೂಲ ಮತ್ತು ಡೈಲ್ಯೂಟಿಡ್ ಗಳಿಕೆ (ಕಲಾ 2 ರೂ.ನಂಕೆ)	21.54	8.06	39.72				
i	lands.								

ಪ್ಪಳೆ ಮೇಲೆ ನೀಡಿರುವುದು ಸೆಬಿ (ಲಿಸ್ಟಿಂಗ್ ಅರ್ಥ್ಟ್ರೀಡರ್, ಆ್ಯಂಡ್ ಡಿಸ್ ಕ್ರೋಸರ್ ರಕ್ಷ್ಮಿರ್ವವಿಂಟ್) ನಿಬಂಧನಗಳು, 2015 ನಿಬಂಧನೆ 33ರ ಅಸ್ವರು ಸ್ಥಾಕ್ ಎಕ್ಸ್ಟ್ರೀಂಡನಲ್ಲಿ ದಾಖಲಿಸಿರುವ ತ್ರೈಮಾಸಕರ ಅರ್ಥಿಕ ಫಲಿಹಾಂತಗಳ ಸಮವರವಾದ ವರದಿಯ ರಾಧ್ಯಕ್ಷ ಧಾಗ. ತ್ರೈಮಾಸಕರ ಆರ್ಥಿಕ ಫಲಿಹಾಂತಗಳ ಪರ್ಮಾ ವರದ ಸ್ಥಾಕ್ ಎಕ್ಸ್ಟ್ರೀನಂಟ್ ವರ್ಸ್ಟ್ರಾಟಗಳಲ್ಲಿ (www.neeindia.com, www.beeindia.com) ಮತ್ತು ಕಂಪನಿಯ ವರ್ಸ್ಟ್ರಾಟನ್ಲಿ (www.sastrazaneoa.com/india) ಅಧ್ಯರದ. ಈ ಹೇಳಿಕೆಯನ್ನು ಕಂಡನಿಗಳ ಅಧಿನಯನ್ನು, 2013ರ ಸ್ಪಕ್ಷನ್ 133ರಲ್ಲಿ ಹೇಳಲಾಗಿರುವ ಕಂಪನಿಗಳ (ಭಾರತೀಯ ಆಕೌಂಟರ್ ಮಾನ್ಸ್ಗಳು) ನಿಯಮಗಳು, 2015 (Ind AS) ಪಾಗೂ ಅಸ್ವಯಾಸವ ಮಟ್ಟಿಗೆ ಇತರ ಮಾನ್ಯಕ ಪಡೆದ ಆಕೌಂಟರ್ಗ ಅಧ್ಯಕ್ಷಗಳು ಮತ್ತು ಜಾಲಿಸಿಗಳ ಅನಾಸರ

ಸ್ಥಳ: ಬೆಂಗಳೂರು ದಿವಾಂಕ: 14ನೇ ಆಗಸ್ಟ್, 2023

ಖೆಂಗಳೂರು ಅಂತರಾಷ್ಟ್ರೀಯ ವಿಮಾನ ವಿಲ್ದಾಣ ಪ್ರದೇಶ ಯೋಜನಾ ಸ್ವಾಧಿಕಾರ, ದೇವನಹಜ್ಞ ನಂ. 333/1, 1ನೇ ಮಹಡಿ, ವಿ.ಜಿ. ಹಂಫ್ಲ್ಸ್, ಸೂಲಿದರ ರಸ್ತೆ, ದೇವನಹಳ್ಳ ಟೌನ್, ದಂಗಳೂರು ಗ್ರಾಮಾಂತರ ಜಿಲ್ಲೆ – 562110.

ಸಂಖ್ಯೆ: ಬಿಐಎಎಪಿಎ/ಟಿಪಿ/ಭೂಉಬ/18/2023-24/1053

ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961 ರ ಕಲಂ 14 (ಎ) ರ ಅಡಿಯಲ್ಲಿ ಈ ಕೆಳಕಂಡ ಅರ್ಜಿದಾರರು <mark>ಪ್ರವಸಾಯ ವಲಯದಿಂದ</mark> ವಸತಿ ಧೂವಲಯಕ್ಕೆ ಭೂಉಪಯೋಗ ಬದಲಾವಣೆ ಕೋರಿ ಅರ್ಜಿ ಸಲ್ಲಿಸಿರುತ್ತಾರೆ. ಭೂಉಪಯೋಗ ಬದಲಾವಣೆಯ ಪ್ರಸ್ತಾವನೆಯ ವಿವರಗಳು ಈ ಕೆಳಕಂಡಂತೆ ಇರುತ್ತದೆ. ಸದರಿ ಭೂಉಪಯೋಗ ಬದಲಾವಣೆ ಪ್ರಸ್ತಾವನೆ ಬಗ್ಗೆ ಯಾವುದೇ ಅಕ್ಷೇಪಣೆಗಳಿದ್ದರೆ, ಈ ಪ್ರಕಟಣೆ ಪ್ರಕಟವಾದ ದಿನಾಂಕದಿಂದ 15 ದಿವಸಗಳೊಳಗಾಗಿ ಆಕ್ಷೇಪಣೆಗಳನ್ನು ಲಿಖಿತವಾಗಿ ಸದಸ್ಯ ಕಾರ್ಯದರ್ಶಿಗಳು, ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರ, ದೇವನಹಳ್ಳಿ ಕಛೇರಿಗೆ ಸಲ್ಲಿಸಲು ತಿಳಿಸಲಾಗಿದೆ. ನಿಗದಿತ ಅವಧಿಯ ನಂತರ ಬರುವ ಯಾವುದೇ ಆಕ್ಷೇಪಣೆಗಳನ್ನು ಪರಿಗಣಿಸುವುದಿಲ್ಲ.

l	彭 70.	ಅರ್ಜಿದಾರರ ಹೆಸರು	ತಾಲ್ಲೂಕು	ಹೋಬಳಿ	ಗ್ರಾಮದ ವಿವರ	ಸರ್ವೆ ನಂ.	ವಿಸ್ತೀರ್ಣ ಎ–ಗು	ಮಹಾ ಯೋಜನೆಯ ಪ್ರಕಾರ ಭೂ ಉಪಯೋಗ	ಬದಲಾವಣೆ ಕೋರಿರುವ ಭೂ ಉಪಯೋಗ
l	1	ಶ್ರೀ ನಾರಾಯಣಪ್ಪ ಜಿನ್ ಮುನಿಶಾಮಪ್ಪ	ಯಲಹಂಕ	ಜಾಲ	ಎಂ.ಹೊಸಹಳ್ಳಿ	109/2	1–19.12	ವ್ಯವಸಾಯ	ವಸತಿ
l	2	ಶ್ರೀ ಶಶಿಕುಮಾರ್ ಎ. ಬಿನ್ ಅಶ್ವಥಪ್ಪ	ಯಲಹಂಕ	ಜಾಲ	ಎಂ.ಹೊಸಹಳ್ಳಿ	109/3	1–19.12	ವ್ಯವಸಾಯ	ವಸತಿ
ı	30.000								

ಪ್ರಶ್ನಿತ ಜಮೀನುಗಳಲ್ಲಿ 90.0 ಮೀ ಅಗಲದ ಕಾರ್ಗೋ ರಸ್ತೆ ಪಂಕ್ಷೀಕರಣ ಇರುತ್ತದೆ

ಹರ್ನಾ.- ಪ್ರಸ್ತಾವನೆಯಲ್ಲಿನ ಅರ್ಜದಾರರು ಪ್ರಶ್ನಿತ ಜಮೀನುಗಳನ್ನು ವ್ಯವಸಾಯ ಉಪಯೋಗಕ್ಕೆ ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲವೆಂದೂ, ಹಾಗೂ ಪರಿಸರದಲ್ಲಿ ವಾಸದ ಬೆಳವಣೆಗೆಗೆ ಅತಿ ಹೆಚ್ಚು ಬೇಡಿಕೆ ಇದ್ದು, ಉದ್ದೇಶಿತ ಜಮೀನುಗಳಲ್ಲಿ ಯೋಚಿತ ಬೆಳವಣೆಗೆಯ ಅಥಿವೃದ್ಧಿಯನ್ನು ಅಭಿವೃದ್ಧಿಯನ್ನು ಅಭಿವೃದ್ಧಿಯನ್ನು ಅಭಿವೃದ್ಧಿಯನ್ನು ತರ್ಮದಿಂದ ಸುತ್ತಮಾಗುತ್ತಲ ಗ್ರಾಮಸ್ಥರಿಗೆ ಉದ್ಯೋಗಾವಕಾಶ ಕಲ್ಪಿಸಿದಂತಾಗುವುದೆಂದೂ ಸದರಿ ಜಮೀನುಗಳನ್ನು ವ್ಯವಸಾಯ ಪಲಯದಿಂದ ವಸತಿ ವಲಯಕ್ಕೆ ಥೂಉಪಯೋಗ ಬದಲಾವಣೆಗೊಂಡ ನಂತರ ವಸತಿ ಉದ್ದೇಶಕ್ಕೆ ಥೂಪರಿವರ್ತಿಸಿ, ಪ್ರಾಧಿಕಾರದಿಂದ ಅನುಮೋದನೆ ಪಡೆದು, ಯೋಜನಾ ಬದ್ದ ಅಭಿವೃದ್ಧಿ, ಕಾರ್ಯಗಳಿಂದ ಸ್ಥಳೀಯರಿಗೆ ಉದ್ಯೋಗಾವಕಾಶ ಸೃಷ್ಟಿ ಹಾಗೂ ಮೂಲ ಸೌಕರ್ಯ ಅಭಿವೃದ್ಧಿಯಾಗುವುದರಿಂದ ಸಾರ್ವಜನಿಕ ಹಿತಾಸತ್ತಿ ಅಂಶ ಅಡಗಿದೆ ಎಂದು ತಿಳಿಸುತ್ತಾ ಸದರಿ ಪ್ರದೇಶವನ್ನು 'ವ್ಯಮಾಯ ವಲಯ' ದಿಂದ 'ವಸತಿ ವಲಯ' ಕ್ಷೆ ಥೂಉಪಯೋಗ ಬದಲಾವಣೆ ಮಾಡಿಕುಳ್ಳಲು ಇಚಿಸಿರುವುದಾಗಿ ತಿಳಿಸುತ್ತಾಗೆ, ಸದರಿಲಾವಣೆ ಮಾಡಿಕುಳ್ಳಲು ಇಚಿಸಿರುವುದಾಗಿ ತಿಳಿಸುತ್ತಾಗೆ. ಇಚ್ಛಿಸಿರುವುದಾಗಿ ತಿಳಿಸಿರುತ್ತಾರೆ.

ಸಹಿ/– ನಗರ ಮತ್ತು ಗ್ರಾಮಾಂತರ ಯೋಜನಾ ಜಂಟಿ ನಿರ್ದೇಶಕರ ಹಾಗೂ ಸದಸ್ಯ ಕಾರ್ಯದರ್ಶಿಗಳು, ಬಿ.ಐ.ಎ.ಎ.ಪಿ.ಎ. ದೇವನಹಳ್ಳಿ

ಸನ್ರರಾ ಇಂಜಿನಿಯರಿಂಗ್ ಲಿಮಿಟೆಡ್

("000

කාවේ සහව ධායකුයා කය ඉති අතු ගත ඉති. අතු අත්වලට වාහන්වෙන්, නියදුරුත් කාරම් අතුව ත්ත්වූණ ඉකි. වීම අතුවල් කියල්ව තමුණු කියල් සිට අතුවල් අතුවල් අතුවල් අතුවල් අතුවල් අතුවල් අතුවල් අතුවල් අතුවල් ඉති. නියදුරුත් කියල්ව ත්රමුණු නියල් සිට අතුවල් කාමේසියල්දා තමුණු අතුවල් කාමේදා කතුව අතුවල් අතුවල් අතුවල් අතුවල් අතුවල් විතුවල් විතුවල් අතුවල් අතුවල් අතුවල් අතුවල් අතුවල් අතුවල් අතුවල්

ಮಾಡಲು ಮತ್ತು ರಿಮೋಶ್ ಆಗಿ ಮಕೆರಾಪ ಮಾಡುವ ಬ್ಯಾಂಬಾ ಬ್ಯಾಂಬಾ ಪ್ರಾ ವಿಸ್ತಿಪಿಎದಿನ ಮೊದಳ ಎಟಿಎಂಗೆ ಪಾಡುಡಗಲು ಮತ್ತು ಎಟಿಎಂ ವೆಸ್ ಇಸ್ಟ್ ಅನ್ನು ವೀಕ್ಷಿಸಲು ಸೂಚನೆಗಳಗಾಗಿ ಎಟಿಎಂ ನೋಡನಂತೆ ಸಂಸ್ಕರಿಗೆ ಎನಂತಿಸಲಾಗಿದೆ. ಅಂಟೆ ಮಾರ್ವಾಪದ್ಯುವ ಯಾವುದೇ ನಷ್ಟೆಯದ್ದವನೇಹವ್ವರು ಕಡೆಯುವುದಕ್ಕಾಗಿ ಮತ್ತು ಸ್ವಾಪನರ್ ಎಲೆಕ್ಟ್ರಾರ್ಡ್ ಸ್ಟರ್ (ಎಸ್ಇಸಿಎಸ್) / ಎಲೆಕ್ಟ್ರಾರ್ಡ್ ಜ್ಞರುಂಗ್ ಸರ್ವೀಸ್ (ಇಓಸ್) ಮೂಲಕ ಡಿಎಸೆಂಡ್ ಕ್ಷೆಡಿಸ್ ಅನ್ನು ಪಡೆಯಲು ಸಮ್ಮ ಎಸ್ ವಿವರಗಳನ್ನು ಕಂಪನಿಯ ರೆಚ್ಚಾರ್ಡ್ ಮತ್ತು ಹೇರು ವರ್ಗಾಪಡೆ ಏತೆಂಬರಿಗೆ milhaipdais@ilinistima.co.in ಇಮೇಲ್ ಏಡೆಗೆ ಇ ಎಟಿಎಂ ದಿನಾಂಕದವರೆಗೆ ಕಂಪನಿಯ ಯಾವುದೇ ಕೆಲಸದ ದಿನದಲ್ಲಿ ಕಣೇರಿ ಅವಧಿಯಲ್ಲಿ ಕಂಪನಿಯ ಸಮರ್ಭ ಎಲ್ಟಾರ್ನಿ ಕಡಗ

ಟಾಹಲಗಳು ಇಲ್ಲಾ... ಖಾಷೆ ಮಾತ್ರವರಿ: ಸದಸ್ಯದ ನೋರದಣೆ ಮತ್ತು ಕಂಪನಿಯ ಷೇರು ವರ್ಣವಣೆ ದಾಖಲೆಗಳು ಎಡಎಂ ಮತ್ತು 2023 ಮಾರ್ಚ್ 31 ಕ್ಕೆ ಕೊನೆಗೊಂಡ ಹಣಕಾಸು ವರ್ಷಕ್ಕೆ ಡಿಎಡೆಂಡ್ ಪಾವತಿ ಉದ್ದೇಶಕ್ಕೆ 2023 ಸೆಪ್ಟೆಂಟರ್ 02 ರಿಂದ 2023 ಸೆಪ್ಟೆಂಟರ್ 08 (ಎರಡೂ ದಿನಗಳನ್ನು ಒಳಗೊಂಡು) ಮುಟ್ಟಿರುತ್ತದೆ. ಸದಸ್ಯರು ಫೋಷಿಸಿನರೆ ಡಿಎಡೆಂಡ್ ಅನ್ನು 2023 ಸೆಪ್ಟೆಂಟರ್ 20 ರಂದು ಅಥವಾ ಮೊದಲು ಅಸ್ವಮಕ ತೆರಗೆಗೆ ಒಳಸಬ್ಬು ಪಾವತಿ ಮಾಡಲಾಗುತ್ತದೆ.

(ಐ) ರಿಮೋಟ್ ಇಂ-ಮನೆಜಾಡೆ ಕಂಪನೆಗಳ (ದಿರ್ವಜಿಣೆ ಮತ್ತು ಅಂಡರಿತ) ವಿಯಮಗಳು 2014 ರ ವಿಯಮ 20 ಹಾಗೂ ಅದಕ್ಕೆ ಕಂಪನೆಗಳ ಕಾಯ್ಕೆ 2013 ರ ವಿಭಾಗ 108 ಮತ್ತು ಕಂಪನಿಗಳ (ದಿರ್ವಜಿಣೆ ಮತ್ತು ಅಂಡರಿತ) ವಿಯಮಗಳು 2014 ರ ವಿಯಮ 20 ಹಾಗೂ ಅದಕ್ಕೆ ಸಂಜಂಧನ್ನೆ ಮತ್ತೂರೆ ವಿಧ್ಯುವಿಶಗಳು ಮತ್ತು ನಂಪನಿ ವಿಧ್ಯುವಿಶಗಳು ಮತ್ತು ಸಂದೇಶಗಳು ಸಂತ್ರೆ ಪ್ರಕ್ಷೆಗಳು ಪ್ರಮಾಣಕಾಗಿ ವಿಯಮನಿಕ್ಕಳು ನಿರ್ವಹಿಸಿಕೆ ಪ್ರಕ್ಷಾಣಗಳು ಸಂಪ್ರಕ್ಷೆಗಳು ಪ್ರಮಾಣಕಾಗಿ ಮತ್ತುವಂತರ (ವಿಧ್ಯಾಪ್ 2-) ಕ್ಷೆ ಅವರ್ಶಜಾನಿ ಕಾರ್ಯವಿಶ್ವ ನಡೆಸಲಾಗುವ ಮೆಮಾಡಿಸುಗಳಿಗೆ ಸಂಬಂಧಿಸಿದಂತೆ ಎಸೆಎಂಗುವ ಮೊದಲ್ಪುನಂತರ ನಿರ್ವಹಿಸಿಕ್ ಇಂಪನೆಯು ವಿರ್ವಹಿಸಿಕ ಪ್ರಕ್ಷಾಣಕ್ಕೆ ಕಂಪನೆಯು ಎರೆಕ್ಟ್ರಾಸ್ ರೂಪನೆಯು ತನ್ನ ಸಂಪ್ರಕ್ಷೆಗಳು ಕುಮಾರ್ವಿಸುತ್ತಿ ಸಂಪ್ರಕ್ಷಣೆ ಕಂಪನೆಯು ಎರೆಕ್ಟ್ರಾಸ್ ರೂಪನೆಯು ತ್ರೇಸ್ಗೆ ಸಂಪ್ರಕ್ಷಣೆ ಕಂಪನೆಯು ಎರೆಕ್ಟ್ರಾಸ್ ರೂಪನೆಯನ್ನು ಮತ್ತು ಸಂಪ್ರಕ್ಷಣೆ ಕಂಪನೆಯು ಎರೆಕ್ಟ್ರಾಸ್ ರೂಪನೆಯ ಹೆಸರಾನ ಸೌಲಭ್ಯ ತಲ್ಲಿಸುತ್ತಿ ಸಂಪ್ರಕ್ಷಣೆ ಕಂಪನೆಯು ಎರೆಕ್ಟ್ರಾಸ್ ರೂಪನೆಯ ಹೆಸರಾನ ಸೌಲಭ್ಯ ಕನ್ನೆ ಸಂಪ್ರಕ್ಷಣೆ ಪ್ರಕ್ಷಣೆ ಸಂಪ್ರಕ್ಷಣೆ ಸಂಪ್ರಕ್ಷಣೆ ಕನ್ನು ಸಂಪ್ರಕ್ಷಣೆ ಪ್ರಕ್ಷಣೆ ಸಂಪ್ರಕ್ಷಣೆ ಸಂಪ್ರಕ್ಷಣೆ ಸಂಪ್ರಕ್ಷಣೆ ಪ್ರಕ್ಷಣೆ ಸಂಪ್ರಕ್ಷಣೆ ಸಂಪ್ರಕ್ತಣೆ ಸಂಪ್ರಕ್ಷಣೆ ಸಂಪ್

	9	.xc	ವಿವರಗಳು / ಚಟುವಟಕೆ	ವಿವರಗಳು
	Г	1.		ಆರಂಥ: ಮಂಗಳವಾರ, ಸೆಪ್ಟೆಂಬರ್ 05, 2023
			ಮುಕ್ತಾಯದ ದಿನಾಂಕ ಮತ್ತು ಸಮಯ	ಪೆಳಗ್ಗೆ 9:00 ಗಂಟೆ (ಭಾರತೀಯ ಕಾಲಮಾನ)
	╙	_		ಮುತ್ತಿಯ: ಗುರುವಾರ, ಸೆಪ್ಟೆಂಬರ್ 07, 2023 ಸಂಜೆ 5:00 ಗಂಟೆ (ಭಾರತೀಯ ಕಾಲಮಾನ)
	[2	2.	ಕಟ್ ಆಫ್ ದಿನಾಂಕ	ಶುಕ್ರವಾರ, ಸೆಪ್ಟೆಂಬರ್ 01, 2023.
Art court or interest interest out out interest				ತೆನೆಯುವ ೧೯ ೨೧೨೨ ನಂದು ನಂಡೆ 5.00 ನಂಟೆಕೆ ೧೩ ಯನ್ನೊನಗಳಾಗುತ್ತದೆ

ರಿಮೋಟ್ ಇ-ಮತೆರಾವ ಮಾಡ್ಕೂರ್ ಅನ್ನು ಗುರುವಾರ, ಸಪ್ಟೆಂಟರ್ 07, 2023 ರಂದು ಸಂಶ 5.00 ಗಂಟೆಗೆ ನಿಷ್ಕಿಯಗೊಳಿಸಲಾಗುತ್ತದೆ. ಐ) ಕಟ್ ಆಫ್ ದಿನಾಂತ ಅಂದರೆ ತುಕ್ತವರ, ಸೆಕ್ಟೆಂಟರ್ 01, 2023 ರಂದು ಸರಪ್ತರ ರಾಶ್ರವನ್ನಲ್ಲಿ ಅಥವಾ ಡೆಪಾಟುರಿಗಳು ವಿಷಕ್ಕೆ ಸಾಹಿರುವ ಸೇರಿದುವ ನಿರ್ಣಕ್ಕೆ ಅನ್ನು ಮಾಡುವುದಿದ್ದ ನಿರ್ಣಕ್ಕೆ ಸಾಹಿರುವ ನೇರೆ ರೀತು ಇ-ಮತನಾನೆ /ಇ-ಮತನಾನನೆ ಸೌಲಭ್ಯವನ್ನು ಪಡೆಯಲು ಅರ್ಹರಾಗಿರುತ್ತದೆ, ಸರಸ್ಪರು ನೀರುವುದು ಮಾಡುವುದಿದ್ದ ನಿರ್ಣಕ್ಕೆ ಸಂಪ್ರವನ್ನು ಪಡೆಯಲು ಅರ್ಹರಾಗಿರುತ್ತದೆ, ಸರಸ್ಪರು ನೀರುವುಳಿಯ ಮೇಲೆ ಮತನಾನ್ನು ಹಾಕದ ನಂತರ, ಅರನ್ನು ಬದಲಾವಣೆ ಮಾಡಲು ಆವರಿಗೆ ಅನುಮತ್ತಿ ನೀರುವುದು ಪ್ರತಿ ಪಡೆಯಲ್ಲಿ ಎರೆತ್ತಾನ್ನು ಹುತನಾನ್ನು ಹಾಕದ ಸರಸ್ಪರು ಮತ್ತು ಮತಿನುವುದಿಂದ ನಿರ್ಣಕ್ಕೆ ಸಂಪ್ರವಾಗಿ ಹಾಕುತ್ತದೆಗೆ ಸಂಪ್ರವಾಗಿ ಸರಸ್ಪರು ಮತ್ತು ಮತ್ತಿನಗಳು ಮೊದಲ್ಲ ಇ-ಮತನಾನ್ನ ಸ್ವಗ್ತೆ ಪ್ರವರ್ಥ ಹಾಕುಬಯೆದು, ವಿಶ್ವರಿನ ಸಮಾರದಲ್ಲಿ ಇ-ಮತನಾನ್ನ ಸ್ವಗ್ತೆ ಪ್ರವರ್ಥ ಹಾಕುಬಯೆದು, ವಿಶ್ವರಿನ ಸಮಾರದಲ್ಲಿ ಇ-ಮತನಾನ್ನ ಸ್ವಗ್ತ ಪ್ರವರ್ಥ ಸರಸ್ಥನೆ ಸಂಪರ್ಧ ತಿನ್ನ ಮತ್ತನೆಗಳು ಮೊದಲು ಸಂಪ್ರವರ್ಣ ಪ್ರತಿ ಸರಸ್ಥರು ಏತಿಎಂಗೆ ಪಾರ್ಣಕಾರುಗಳನ್ನು ಸಂಪರ್ಧ ಇ-ಮತ್ತದಾನೆದ ಮೊದಲಕ ತಮ್ಮ ಮತೆಗಳನ್ನು ಹಾಕದ ಸರಸ್ಯರು ಏತಿಎಂಗೆ ಪಾರ್ಣಕಾರುಗಳನ್ನು ಸಂಪ್ರವರ್ಣ ಪ್ರತಿ ಪ್ರತ್ಯ ಪರ್ವತಿ ಪ್ರತಿ ಪ್ರತ್ಯ ಪ್ರವರ್ಣ ಪ್ರತ್ಯ ಪ್ರಕ್ಷ ಪ್ರತ್ಯ ಪ್ರತ್

ಹಾಜರಾಗುವುದಲ್ಲ. ಆರರೆ, ಎಡೆಎಂ ಆವರಿಯಲ್ಲಿ ಫ್ರೆಟ್ ಮತ ಹಾಕಲು ಆವರು ಅರ್ತರಾಗಿರುವುದಿಲ್ಲ. ಸ್ಥಳೆಯಲ್ಲಿ ಮಾತನಾಡುವರವಾಗಿ ತಮ್ಮ ಅಧ್ಯಾಯಗಳನ್ನು ಪುಶ್ರತಪಡಿಸಲು, ಪ್ರತ್ಯೆಗಳನ್ನು ಹೇಳಲು ಒಂದುರುವ ಸದಸ್ಯರು ತಮ್ಮ ಹೆಸರು, ಡಿ.ಹಿ.ಅಡಿ ಮತ್ತು ಸ್ಟ್ರೆಗಳನ್ನು ತಿಳಲು ಒಂದುರುವ ಸದಸ್ಯರು ತಮ್ಮ ಹೊರಡಿ, ಡಿ.ಹಿ.ಅಡಿ ಮತ್ತು ಸ್ಟ್ರೆಗಳನ್ನು ತಿಳಲು ಎಂದುರುವ ಇದೇಶಿದುವು ಕಡುತುವ ಮೂಲಕೆ ಮೊದಲಿ? 2023 ಅಗಸ್ಟ್ 30 ಬುಧನಾರರಂದು (ಸಂಶರ 5.00 ಗಂಡಿತರೆಗೆ) ಅಥವಾ ಅರಕ್ಷು ಮೊದಲು ವಿನಂದಿಯನ್ನು ಕಡುತುವ ಮೂಲಕೆ ಮೊದಲಿ ನೊರಲಿಗೆ ತಮ್ಮ ಮೂಲಕೆ ಮೊದಲಿ ನೊರಲಿಗೆ ಮಾಡಿದಂತೆ ಸದಸ್ಯರಿಗೆ ಮಾತ್ರ ಎಡುವಂ ಬೇಕೆ ತಮ್ಮ ಅಥವಾಯಗಳನ್ನು ವೃತ್ತಕಡಿಸಲು,ಪ್ರತ್ಯೆಗಳನ್ನು ಕೇಳಲು ಅನುಮಹಿಸಲಾಗುತ್ತದೆ. ಎಡುಎಗೆ ಲಭ್ಯದಿರುವ ಸಮಯವನ್ನು ಅಧರಿಸಿ ಮಾತನಾಡುವವರ ಸಂಪ್ರದಿಯನ್ನು ನಿರ್ಬರಿಯ ಮತ್ತು ಸಂಪರಿ ಹೊಂದಿದೆ.
ದಿನಿ / ಒಂದಿಎಂ ಮೂಲಕ ವಿಷಯಣೆ ಹಾಜರಾಗಲು ಮತ್ತು ಇ–ಮತರಣನದ ವಿಧಾನದ ಸೂಚನೆಗಳನ್ನು ತಮ್ಮ ಇಮೇಲ್ ವಿಶಾಸಗಳನ್ನು ನೋರದಣೆ ಮಾಡಿಕೊಂಡಿದ್ದರೆ ಸಮತ್ತಿಯುವ ಮಾಡಿಕೊಂಡಿದು ಮತ್ತು ನಿರ್ಣಂದಣೆ ಮಾಡಿಕೊಂಡಿದ್ದರೆ ಸಮತ್ತಿಯನ್ನು ಮೊದಲದಣೆ ಮಾಡಿಕೊಂಡಿದ್ದರೆ ಸಮತ್ತಿಯಾಗಿದ್ದ ಪಡೆಗಳನ್ನು ನೋರದಣೆ ಮಾಡಿಕೊಂಡಿದ್ದರೆ ಸಮತ್ತೆಯಾಗಿದ್ದ ಪಡೆಗಳನ್ನು ನೋರದಣೆ ಮಾಡಿಕೊಂಡಿದ್ದರೆ ಸಮತ್ತಿಯಾಗಿದ್ದ ಪಡೆಗುತ್ತಿಯ ಪಡೆಗಳನ್ನು ನೋರದಣೆ ಮಾಡಿಕೊಂಡಿದ್ದರೆ ಸಮತ್ತಿಯಾಗಿದ್ದರೆ ಸಮತ್ತೆಯಾಗಿದ್ದ ಪಡೆಗಳನ್ನು ನೋರದಣೆ ಮಾಡಿಕೊಂಡಿದ್ದರೆ ಸಮತ್ತಿಯಾಗಿದ್ದ ಪಡೆಗಳನ್ನು ಸಮತ್ತಿಯಾಗಿದ್ದರೆ ಸಮತ್ತಿಯಾಗಿದ್ದ ಸಮತ್ತಿಯಾಗಿದ್ದ ಸಮತ್ತಿಯಾಗಿದ್ದ ಸಮತ್ತಿಯಾಗಿದ ಸಮತ್ತಿಯಾಗಿದ ಸಮತ್ತಿಯಾಗಿದ ಸಮತ್ತಿಯಾಗಿದ್ದ ಸಮತ್ತಿಯಾಗಿದ್ದ ಸಮತ್ತಿಯಾಗಿದ ಸಮತ್ತಿಯಾಗಿದ್ದ ಸಮತ್ತಿಯಾಗಿದ್ದ ಸಮತ್ತಿಯಾಗಿದ್ದ ಸಮತ್ತಿಯಾಗಿದ್ದ ಸಮತ್ತಿಯಾಗಿದ್ದ ಸಮತ್ತಿಯಾಗಿದ್ದ ಸಮತ್ತಿಯಾಗಿದ್ದ ಸಮತ್ತಿಯಾಗಿದ್ದ ಸಮತ್ತಿಯಾಗಿದ್ದ ಸಮತ್ತಿಯಾಗಿದುವ ಸಮತ್ತಿಯಾಗಿದ್ದ ಸಮತ್ತಿಯಾಗಿದು ಸಮತ್ತಿಯಾಗಿದ್ದ ಸಮತ್ತಿಯಾಗಿದ್ದ ಸಮತ್ತಿಯಾಗಿದ್ದ ಸಮತ್ತಿಯಾಗಿದ್ದ ಸಮತ್ತಿಯಾಗಿದ್ದ ಸಮತ್ತಿಯಾಗಿದ್ದ ಸಮತ್ತಿಯಾಗಿದ್ದ ಸಮತ್ತಿಯಾಗಿದ್ದ ಸಮತ್ತಿಯಾಗಿದ ಸಮತ್ತಿಯಾಗಿದ್ದ ಸಮತ್ತಿಯಾಗಿದ್ದ ಸಮತ್ತಿಯಾಗಿದ್ದ ಸಮತ್ತಿಯಾಗಿದ್ದ ಸಮತ್ತಿಯಾಗಿದ ಸಮತ್ತಿಯಾಗಿದ್ದ ಸಮತ್ತಿಯಾಗಿದ್ದ ಸಮತ್ತಿಯಾಗಿದ್ದ ಸಮತ್ತಿಯಾಗಿದ್ದ ಸಮತ್ತಿಯಾಗಿದು ಸಮತ್ತಿಯಾಗಿದ್ದ ಸ

ಇ-ಮತರಾನದ ಪ್ರಕ್ಷಿಯೆಯನ್ನು ಫರಿಕೀಲಗಲು ಕಾರ್ಯಾಂಡ್ನ್ನ್ನ್ ಸ್ಟ್ರಾರ್ಟ್ನ ಸಂಸ್ಕರ್ಯ ಗಮುಸುಬಹುದು, ಎಸಿಎಂಸಲ್ಲಿ ಭಾಗವಹಿಸಲು ಹಿಂದೇ ಹಿಂದೇ ಹೌರಡ್ನ್ ಸೌಲಭ್ಯವನ್ನು ಕಂಪನಿಯು ಒದಗಿಸುತ್ತದೆ ಎಂಬುದನ್ನು ಸದಸ್ಯರು ಗಮುಸುಬಹುದು, ಎಸಿಎಂಸಲ್ಲಿ ಭಾಗವಹಿಸಲು ಕಾರ್ಜರಾನಗಿರುವ ಸಂಸ್ಕರ್ಯ ಅರ್ಥವಾಗಿಯನ್ನು ಸಂಸ್ಕರ್ಯ ಅರ್ಥವಾಗಿಯನ್ನು ಸಂಸ್ಕರ್ಯ ಸ್ಟ್ರಾರ್ಟ್ನ ಸಿಪ್ಟು ಇ-ಮಕರಾನನ್ನೆ ರಾಗಿನ್ ವಿವರಗಳನ್ನು ಬಳಸಿಕೊಂಡು ವೀಕ್ಷಿಸಬಹುದು.

ಮಿ ಸಸ್ಯೆ ನಿರ್ದೋಶ್ ಇ-ಮಾರವಾಸ್ಥೆ ಸಂಬಂಧಿಸಿದಂದೆ ಮಾತ್ರದೇ ವಿಹಾರಣೆ / ಸ್ಪಷ್ಟು / ರೂರು ಇದ್ದಲ್ಲಿ ಮತ್ತು ಎಜಿಎಂ ನೋಟಿಸ್ ಅನ್ನು ವೀರೀವಾರಿ ಮಾಡಿದ ದಿನಾಂಶದ ನೆಂದಳ ಸಂಬಂಧಿಸಿದಂದೆ ಮತ್ತು ಕರ್ತ ಅರ್ಥ ದಿನಾಂಶ ಅಂದರೆ ತಿಶ್ಚಾರಗಳ ರಾಗ್ಯ 11, 2023 ರಂದು ಹೇರುಗಳನ್ನು ಮೊಂದಿರುವ ದಿನಾಂಶದ ನೆಂದಳ ಸಂಪ್ರಕ್ಷಿಸುತ್ತಿದೆ ಮಾಡಿದ ದಿನಾಂಶದ ನೆಂದಳ ಸುಮಾನಿದಿನ ಪಂಡಿಸಲಾಗುವ ಮೂಲಕ ಬಳಕರಾರರ ನಾ ಮತ್ತು ಸಾರ್ವಾಸರ್ಜ್ ಪಡೆದುಕೊಳ್ಳಬಹುದು ಅಥವಾ ಪ್ರಕ್ಷಣಗಳು ಸಂಪ್ರಕ್ಷಿಸುತ್ತದೆ ಮಾಡಿದಿನ ಪಡೆಗಳ ಸಂಪ್ರಕ್ಷಣಗಳು ಸಂಪ್ರಕ್ತಗಳ ಸಂಪ್ರಕ್ಷಣಗಳು ಸಂಪ್ರಕ್ಷಣಗಳು ಸಂಪ್ರಕ್ಷಣಗಳು ಸಂಪ್ರಕ್ಷಣಗಳ ಸಂಪ್ರಕ್ಷಣಗ

ಸ್ಥಳ: ವೆಂಗಳೂರು ದಿನಾಂಕ: ಆಗಸ್ಟ್ 14, 2023